

ಹಂಪಿ ಟೈಮ್ಸ್

HAMPI TIMES

ಕನ್ನಡ ದಿನಪತ್ರಿಕೆ
KANNADA DAILY

ಸಂಪಾದಕ: ಬಸವರಾಜ ಬಸವರಾಜ
EDITOR: BASAPUR BASAVARAJA

ಇಂದು ಹಾಗೂ ಹಿಂದಿನ ಹಂಪಿ ಟೈಮ್ಸ್ ಕಲರ್‌ಫುಲ್ ಇ-ದಿನಪತ್ರಿಕೆ ಓದಲು QR ಕೋಡ್ ಸ್ಕ್ಯಾನ್ ಮಾಡಿ ಓದಿ

No.1 Leading in Local News Paper

80,000

HAMPI TIMES E-PAPER READERS

94486 33038

NEWS PAPER ADD - THE BEST ADVERTISING PLATFORM TO BOOST YOUR BUSINESS

E-mail: hampitimes@gmail.com | #Valmiki Circle hospet-583201

ಸಂಪುಟ:02 • ಸಂಚಿಕೆ: 32 • ಆರ್.ಎನ್.ಐ. ನಂ.:KARKAN/2023/88055 • ವಿಜಯನಗರ • 27.07.2024 • ಶನಿವಾರ • ಪುಟ:04 • ಬೆಲೆ:2
Volume:02 • Issue: 32 • RNI No:KARKAN/2023/88055 • VIJAYANAGARA • 27.07.2024 • Saturday • Page:04 • Rs:2

ಮನಸ್ಸು ಮಾಡು ಕರ್ತವ್ಯ ನಿಷ್ಠನಾಗು ಕಾದು ನೋಡು

ಪುಟ: 4ರಲ್ಲಿ ನೋಡಿ

ಈ ಬಾರಿ SSLC ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಸುಲಭ ಮಾರ್ಗೋಪಾಯಗಳು ದಿನಕ್ಕೊಂದು ವಿಷಯ ಹಂಪಿ ಟೈಮ್ಸ್ ಮಾರ್ಗದರ್ಶಿಯಲ್ಲಿ

SSLC ಪರೀಕ್ಷೆ ವಂಚಿತರು, ಆಕಾಂಕ್ಷಿಗಳು ಹಂಪಿ ಟೈಮ್ಸ್ ದಿನಪತ್ರಿಕೆಯಲ್ಲಿನ ದಿನಕ್ಕೊಂದು ವಿಷಯಗಳನ್ನು ಓದಿಕೊಂಡು ಪರೀಕ್ಷೆಗೆ ಸಿದ್ಧಗೊಳ್ಳಲು ಹಂಪಿ ಟೈಮ್ಸ್ ಮಾರ್ಗದರ್ಶಿ ಸಹಕಾರಿಯಾಗಲಿದೆ... ಇ-ಪೇಪರ್‌ನಲ್ಲೂ ಲಭ್ಯ...

94486 33038 www.hampitimes.com / epaper.hampitimes.com Vijayanagara hampitimes@gmail.com

ಹಂಪಿ ಟೈಮ್ಸ್ ಮಾರ್ಗದರ್ಶಿ ಇ-ಪೇಪರ್‌ನಲ್ಲೂ ಲಭ್ಯ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ.
www.hampitimes.com epaper.hampitimes.com

ಮೈತ್ರಿ ನ್ಯೂಸ್

ಕೊಟ್ಟೂರಲ್ಲಿ ಜಿಲ್ಲಾಧಿಕಾರಿಗಳ ಸಭೆ ನೂತನ ಓ & ಎಂ ಉಪ ವಿಭಾಗ ಪ್ರಾರಂಭಕ್ಕೆ ಧೀಮಂತ ಸಿಗ್ನಲ್

ಹಂಪಿ ಟೈಮ್ಸ್ ಕೊಟ್ಟೂರು ಕೊಟ್ಟೂರು ತಾಲೂಕಿನಲ್ಲಿ ಜಿಲ್ಲಾಧಿಕಾರಿಗಳ ಸಭೆ ನೂತನ ಓ ಮತ್ತು ಎಂ ಉಪ ವಿಭಾಗ ರಚನೆಗೆ ಜುಲೈ-25 ರಂದು ಅನುಮೋದನೆ ನೀಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು ಹುದ್ದೆಗಳನ್ನು ನಿಯೋಜಿಸಿ ಕಾರ್ಯನಿರ್ವಾಹಕ ಹಿರಿಯರನ್ನು ಕಲ್ಯಾಣಿ ಜಿಲ್ಲಾಧಿಕಾರಿಗಳ ವ್ಯವಸ್ಥಾಪಕರು ಆದೇಶಿಸಿ ದ್ದಾರೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಹುದ್ದೆಯನ್ನು 33 ಕೆವಿ ಸಿ & ಎಂ ಬಳಿಯಿಂದ, ಸ' ಹಾಂ 'ು' ಕ' ಅಭಿಯಂತರರ ಹುದ್ದೆಯನ್ನು ಓ & ಎಂ ಹಗರಿ ಬಳಿಯಿಂದ ವರ್ಗಾವಣೆ.

ಮಾಡಲಾಗಿದೆ ಎಂದು ಆದೇಶಿಸಿದ್ದಾರೆ. ಓ & ಎಂ ಉಪ ವಿಭಾಗ ಕೊಟ್ಟೂರು, ಓ & ಎಂ ಡಿವಿಷನ್ ಹಗರಿಬೊಮ್ಮನಹಳ್ಳಿ ಅಧಿಕಾರಿ ವ್ಯಾಪ್ತಿಗೆ ಒಳಪಡುತ್ತದೆ. ಕೊಟ್ಟೂರು-1, ಕೊಟ್ಟೂರು-2 ಮತ್ತು ಉಜ್ಜಿನಿ ಸೇರಿ ಮೂರು ಕೊಟ್ಟೂರು ಓ & ಎಂ ವಿಭಾಗದ ಅಧಿಕಾರಕ್ಕೆ ಸೇರುತ್ತೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ಹುದ್ದೆಗಳಾದ ಟೈಪಿಸ್ಟ್, ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಟರ್ ಕೆಲಸ, ನೈರ್ಮಲ್ಯ ಸೇವೆಗಳು ಇತ್ಯಾದಿಗಳನ್ನು ಸಮಗ್ರವಾಗಿ ಪ್ರಾಧಿಕಾರದಿಂದ ನಿರ್ದಿಷ್ಟ ಅನುಮೋದನೆ ಪಡೆದ ನಂತರ ಅಗತ್ಯದ ಆಧಾರದ ಮೇಲೆ ಹೊರಗುತ್ತಿಗೆ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜು.29 ರಂದು ವಿಶ್ವ ಹೆಪಟೈಟಿಸ್ ದಿನಾಚರಣೆ

ಹಂಪಿ ಟೈಮ್ಸ್ ಬಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಇವರ ವತಿಯಿಂದ 'ವಿಶ್ವ ಹೆಪಟೈಟಿಸ್ ದಿನಾಚರಣೆ' ಅಂಗವಾಗಿ ಹೆಪಟೈಟಿಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜು.29 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಫಾ ಹಮ್ಮಿಕೊಳ್ಳಲಾಗಿದೆ. ಜಾಗೃತಿ ಜಾಫಾವು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಆರಂಭವಾಗಿ ಗಡಿಗಿ ಚಿನ್ನಪ್ಪ ವೃತ್ತದವರೆಗೆ ಸಾಗಿ ಮರಳಿ ಜಿಲ್ಲಾ ಆಸ್ಪತ್ರೆ ಆವರಣದವರೆಗೆ ನಡೆಯಲಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಧಿಕಾರಿ ಡಾ.ಇಂದ್ರಾಣಿ.ವಿ ತಿಳಿಸಿದ್ದಾರೆ.

ಹಂಪಿ ಟೈಮ್ಸ್
ವಿಜಯನಗರದ ಹೆಮ್ಮೆ

ವಿಜಯನಗರ ಚಿತ್ರಣ ಸಮಗ್ರ ಸುದ್ದಿ ವಿಜ್ಞಾನ, ವಿಶೇಷ ಲೇಖನಗಳನ್ನು ಓದಲು ಸುಲಭವಾಗಿ ಈ ಕೆಳಗಿನ QR ಕೋಡ್ ಸ್ಕ್ಯಾನ್ ಮಾಡಿ, ವಾಟ್ಸಾಪ್ ಗ್ರೂಪ್‌ಗೆ ಸೇರಿ ಈಗ ಹಂಪಿ ಟೈಮ್ಸ್ ಇ-ಪೇಪರ್‌ನಲ್ಲಿ ಓದಿ.

Only Admins can Send Messages to this Group
Join for to Get Daily E-paper

ನದಿ ತೀರಕ್ಕೆ ತೆರಳಬೇಡಿ, ಸೆಲ್ಫಿಗೆ ಬೇಕ್

ಡಿ.ಸಿ ಎಂ.ಎಸ್.ದಿವಾಕರ ಸೂಚನೆ | ಹಂಪಿ ವಿವಿಧೆಡೆ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲನೆ ಹಂಪಿ ಪುರಂದರ ದಾಸರ ಮಂಪಟ ಮುಳುಗಡೆ | ಕಂಪ್ಲಿ ಸೇತುವೆ ಸಂಚಾರ ತಾತ್ಕಾಲಿಕ ಬಂದ್ ಟಿ.ಬಿ.ಡ್ಯಾಂನಿಂದ ನದಿಗೆ ಹೆಚ್ಚುವರಿ ನೀರು ಸಾಧ್ಯತೆ | ಬುಕ್ಕಸಾಗರ ಸೇತುವೆಯಲ್ಲಿ ವಾಹನ ಸಂಚಾರ



ಹಂಪಿ ಟೈಮ್ಸ್ ಹೊಸಪೇಟೆ
ತುಂಗಭದ್ರ ಜಲಾಶಯದಿಂದ ಬಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಯುತ್ತಿರುವುದರಿಂದ ನದಿಪಾರ್ಶ್ವದ ಸ್ಥಳಗಳಿಗೆ ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಹಂಪಿಯ ವಿರುದ್ಧಾಕ್ಷೇಪದ ದೇವಸ್ಥಾನ ಪಕ್ಕದ ನದಿ ಪಾರ್ಶ್ವದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿಯ ದೇವಸ್ಥಾನ ಪಕ್ಕದಲ್ಲಿ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಸ್ಥಾನ ಮಾಡಲು ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಬೇಕು. ನದಿಡಡದಲ್ಲಿ ಸದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಮುಂಜಾಗತೆ ವಹಿಸಬೇಕು ಎಂದು ಸೂಚನೆ ನೀಡಿದರು. ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹಂಪಿ ಗ್ರಾಮ ಪಂಚಾಯತ್ ಓಡಿಬಿ ಅವರಿಗೆ ನಿರ್ದೇಶನ ನೀಡಿದರು. ಹಂಪಿಯ ಪ್ರವಾಸಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ರಾಮ-ಲಕ್ಷ್ಮಣ ದೇವಸ್ಥಾನ ಪಕ್ಕದಲ್ಲಿ ಸ್ಥಳಕ್ಕೆ ತೆರಳಿದರು. ರಾಮ-ಲಕ್ಷ್ಮಣ ದೇವಸ್ಥಾನಕ್ಕೆ ಹೋಗುವ ದಾರಿ ಸಂಪೂರ್ಣ ಮುಚ್ಚಿರುವುದನ್ನು ನೋಡಿದರು. ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ ಬೇರೆಡೆ ದಾರಿ ವ್ಯವಸ್ಥೆ ಮಾಡಿದೀರಾ? ಎಂದು ಕೇಳಿ ಮಾಹಿತಿ ಪಡೆದರು. ನೀರಿನ ಹರಿವು ಹೆಚ್ಚಿರುವ ಕಾರಣ >> 3

ಕಂಪ್ಲಿ-ಗಂಗಾವತಿ ಸಂಪರ್ಕ ಸಂಚಾರ ನಿರ್ಬಂಧ: ಡಿ.ಸಿ ಮಿತ್ರಾ
ಹಂಪಿ ಟೈಮ್ಸ್ ಬಳಾರಿ ತುಂಗಭದ್ರಾ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇದೆ. ಈಗಾಗಲೇ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದ್ದು, ನದಿ ಪಾರ್ಶ್ವದ ಜನರು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರತಾಪ್ ಕುಮಾರ್ ಮಿತ್ರಾ ಅವರು ಹೇಳಿದರು. ಕಂಪ್ಲಿಯ ಕೋಟೆ ಪ್ರದೇಶದ ಬಳಿಯ ಪ್ರವಾಹ ಹಿನ್ನೆಲೆ ಶುಕ್ರವಾರ ಭೇಟಿ ನೀಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಗುರುವಾರ ಸಂಜೆ ಸಾಕಷ್ಟು ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಜಿಲ್ಲೆಯ ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕು ನದಿಭಾಗ ಗ್ರಾಮದ ಜನರು ನದಿಪಾರ್ಶ್ವಕ್ಕೆ ತೆರಳಬಾರದು ಎಂದು ಅವರು ಹೇಳಿದರು. ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ >> 3

ಪೌಢಶಾಲಾ ಸಹಶಿಕ್ಷಕರ ಕೋರಿಕೆ ವರ್ಗಾವಣೆ ಶಾಂತಿಯುತ 73 ವರ್ಗಾವಣೆ , 95 ಗೈರು, 125 ಶಿಕ್ಷಕರಿಂದ ತಿರಸ್ಕಾರ

ಹಂಪಿ ಟೈಮ್ಸ್ ಹೊಸಪೇಟೆ
ವಿಜಯನಗರ ಜಿಲ್ಲಾ ಹಂತದ ಪೌಢಶಾಲಾ ಸಹಶಿಕ್ಷಕರ ಕೋರಿಕೆ ವರ್ಗಾವಣೆ ನಗರದ ಡಿಡಿಪಿಎ ಕಚೇರಿ ಆವರಣದಲ್ಲಿ ಶುಕ್ರವಾರ ಜರುಗಿತು. ಡಿಡಿಪಿಎ ಎ ಹನುಮಕ್ಕು ಜಾಲನೆ ನೀಡಿದರು. ನಿರೀಕ್ಷಿತ ಸ್ಥಳಗಳ ದೊರೆಯಬಹುದೆಂಬ ಆಕಾಂಕ್ಷೆಯೊಂದಿಗೆ ಆಗಮಿಸಿದ್ದ ಅನೇಕ ಶಿಕ್ಷಕರಿಗೆ ನಿರಾಸೆಮೂಡಿತು. ನಿರೀಕ್ಷಿತ ಸ್ಥಳ ದೊರೆತವರ ಮೊಗದಲ್ಲಿ ಮಂದಹಾಸ ಕಂಡುಬಂದರೆ, ತಾವುದುಕೊಂಡ ಸ್ಥಳ ಖಾಲಿ ಇಲ್ಲದ್ದರಿಂದ ವರ್ಗಾವಣೆ ತಿರಸ್ಕರಿಸಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದರು. ವರ್ಗಾವಣೆ ಪ್ರಕ್ರಿಯೆಗೂ ಮುನ್ನವೇ ಫಲಿತಾಂಶ ಅರಿತಿದ್ದ ಅನೇಕರು ಗೈರಾಗಿದ್ದರು. ಒಟ್ಟಾರೆ ಪೌಢಶಾಲಾ ಸಹಶಿಕ್ಷಕರ ಕೋರಿಕೆ ವರ್ಗಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿತು. 73 ವರ್ಗಾವಣೆ, 95 ಗೈರು, 125 ಶಿಕ್ಷಕರಿಂದ ತಿರಸ್ಕಾರ ವಿವರ: ವಿಶೇಷ ಶಿಕ್ಷಕರು ಮೂರು ಅರ್ಜಿಗಳ ಪ್ರೈಕಿ ಇಬ್ಬರು ರಿಜೆಕ್ಟ್ ಮಾಡಿದರೆ ಒಬ್ಬರು ಗೈರು, ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದ 27 ದೈಹಿಕ ಶಿಕ್ಷಕರ ಪ್ರೈಕಿ 8 ಶಿಕ್ಷಕರು ವರ್ಗಾವಣೆಗೊಂಡರೆ, ಐವರು ಗೈರು, 14 ಶಿಕ್ಷಕರು ಸೂಕ್ತ ಸ್ಥಳದೊರೆಯದ್ದರಿಂದ ತಿರಸ್ಕರಿಸಿದ್ದಾರೆ. ವಿವಿಧ ವಿಷಯವಾರು ಸಹ ಶಿಕ್ಷಕರ ಕೋರಿಕೆ ವರ್ಗಾವಣೆಗೆ 263 ಅರ್ಜಿಗಳು ಬಂದಿದ್ದು, 65 ಶಿಕ್ಷಕರ ವರ್ಗಾವಣೆಗೊಂಡರೆ, 89 ಶಿಕ್ಷಕರು ಗೈರಾಗಿದ್ದರು. 109 ಶಿಕ್ಷಕರಿಗೆ ತಮಗೆ ಸೂಕ್ತವಾದ ಸ್ಥಳ ದೊರೆಯದ್ದರಿಂದ ವರ್ಗಾವಣೆಯನ್ನು ತಿರಸ್ಕರಿಸಿದರು. ಬಿ.ಇ.ಎಂ ಚಿನ್ನಬಸಪ್ಪ ಸಿಬ್ಬಂದಿ ಇದ್ದರು

ಮಂತ್ರಾಲಯ ಶ್ರೀಗಳಿಂದ ಶಿಷ್ಯರಿಗೆ ಮುದ್ರಾಧಾರಣೆ

ಶ್ರೀಗಳು ರಾಯರ ವೃಂದಾವನಕ್ಕೆ ಆರತಿ ಬೆಳಗಿದರು. ಬಳಿಕ ಶ್ರೀಮಠಕ್ಕೆ ಆಗಮಿಸಿದ ನೂರಾರು ಶ್ರೀಮಠದ ಶಿಷ್ಯರಿಗೆ, ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿ ಫಲ ಮಂತ್ರಾಕ್ಷತೆ ನೀಡಿದರು. ಶ್ರೀಮಠದ ಶಿಷ್ಯ ಸಂಪರ್ಕಧಿಕಾರಿ ಡಾ.ವಾದಿರಾಜ್ ಆಚಾರ್ಯ, ಡಿವಿಜಿ ನಲ್ ಮಾನೇಜರ್ ಗುರುರಾಜ್ ದಿಗ್ಗಾವಿ, ವ್ಯವಸ್ಥಾಪಕರಾದ ಟೀಕಾ ಚಾರ್ಯ ಗುಂಜಳ್ಳಿ, ಕೃಷ್ಣಮೂರ್ತಿ, ವಿಚಾರಣಾತರ್ ನರಸಿಂಹಮೂರ್ತಿ, ಮಠಾಧಿಕಾರಿ ಭೀಮಸೇನಾಚಾರ್ಯ, ಪವನ್ ಆಚಾರ್ಯ, ತಿರುಮಲೇಶ್, ದಾಸಸಾಹಿತ್ಯ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.

ಹಂಪಿ ಟೈಮ್ಸ್ ಹೊಸಪೇಟೆ
ಮಂತ್ರಾಲಯ ಮಠದ ಶಿಷ್ಯರೇ ರಾಣಿಪೇಟೆ ಶ್ರೀಮಠದ ಶ್ರೀರಾಘವೇಂದ್ರ ಸ್ವಾಮಿ ಚಾರ್ತುಮಾಸ್ಯ ನಿಮಿತ್ತ ಶ್ರೀಮಠಕ್ಕೆ ಬೆಳಿಗ್ಗೆ ಆಗಮಿಸಿದ ಶ್ರೀಸುಬ್ಬಂದೇಂದ್ರ ತೀರ್ಥ ಸ್ವಾಮೀಜಿ ಮುದ್ರಾಧಾರಣೆ ನೆರವೇರಿಸಿದರು.

GROW YOUR BUSINESS
Advertise now

PROPERTY	BUSINESS	SOULMATE	SHOPPING	HEALTH
EDUCATION	VEHICLES	RECRUITMENT	REMEMBRANCE	CHANGE OF NAME
OBITUARY	SERVICE	TENDER/NOTICE	TRAVEL	INSURANCE

BENEFITS OF ADVERTISING

- Increase customer reach.
- Build customer awareness of your business and brand.
- Promote the benefits of your products or services.
- Communicate information about your business.
- Increase sales and demand.
- Gain an advantage over your competitors.

Contact Now
ಹಂಪಿ ಟೈಮ್ಸ್
ವಿಜಯನಗರದ ಹೆಮ್ಮೆ
ಕನ್ನಡ ದಿನಪತ್ರಿಕೆ
Contact for News, Events & Advertisements
94486 33038
Bamboo Bazar, Nr Valmiki Circle, Hosapete, Vijayanagara Dist.

www.hampitimes.com
epaper.hampitimes.com

ವಿಜ್ಞಾನ

ಕೋಳಿ ಮತ್ತು ಪಾರಿವಾಳಗಳು ಏಕೆ ಬೇಣಚುಕಲುಗಳನ್ನು ತಿನ್ನುತ್ತವೆ?

ಆರ್.ಬಿ.ಗುರುಬಸವರಾಜ

ಶ್ರೀಕಾಂತ್ ನಿತ್ಯವೂ ಮನೆಯ ಮುಂದಿನ ಅಂಗಳದಲ್ಲಿ ನಾಲ್ಕಾರು ಕೋಳಿಗಳು ಕಾಣಿಸುವುದನ್ನು ನೋಡುತ್ತಿದ್ದೆ. ಆದರೆ ಒಂದು ದಿನ ಕೋಳಿಗಳು ಅಂಗಳದ ಮಣ್ಣಿನಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಹೆಚ್ಚು ತಿನ್ನುವುದನ್ನು ನೋಡಿ ಅಚ್ಚರಿಗೊಂಡೆ. ಕೆಲವು ನಿಮಿಷಗಳವರೆಗೆ ಕೋಳಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಕೋಳಿಗಳು ಕಲ್ಲುಗಳನ್ನು ತಿನ್ನುವುದು ಅವನಿಗೆ ಹೊಸದೇನಿಸಿತು. ಮರುದಿನ ಶಾಲೆಯಲ್ಲಿ ಶಿಕ್ಷಕರ ಬಳಿ ಈ ವಿಷಯವನ್ನು ಹಂಚಿಕೊಂಡೆ. "ಸರ್, ಕೋಳಿ ಏಕೆ ಕಲ್ಲಿನ ಚೂರುಗಳನ್ನು ತಿನ್ನುತ್ತದೆ?" ಎಂದೆ. ಅದಕ್ಕೆ ಶಿಕ್ಷಕರ ವಿವರಣೆ ಹೀಗಿದೆ.

ಪಕ್ಷಿಗಳು ತಮ್ಮ ನೈಸರ್ಗಿಕ ನಡವಳಿಯ ಭಾಗವಾಗಿ ಬೇಣಚುಕಲುಗಳನ್ನು ಅಥವಾ ಸಣ್ಣ ಕಲ್ಲುಗಳನ್ನು ತಿನ್ನುತ್ತವೆ. ಇದನ್ನು "ಗ್ರಿಟ್ ಫೀಡಿಂಗ್" ಎಂದು ಕರೆಯಲಾಗುತ್ತದೆ. ಕೋಳಿ, ಪಾರಿವಾಳಗಳು ಸೇರಿದಂತೆ ಕೆಲವು ಪಕ್ಷಿಗಳಲ್ಲಿ ಮಾತ್ರ ಇಂತಹ ನಡವಳಿಕೆ ಕಂಡುಬರುತ್ತದೆ. ಮರಳು, ಬೇಣಚು ಕಲ್ಲುಗಳು



ಅಥವಾ ಸಣ್ಣ ಕಲ್ಲು ಗಳಂತಹ ಗಟ್ಟಿಯಾದ ವಸ್ತುಗಳನ್ನು ತಿನ್ನುತ್ತವೆ. ಇವುಗಳನ್ನು "ಗ್ರಿಟ್" ಎನ್ನಲಾಗುತ್ತದೆ. "ಗಿಜಾರ್ಡ್" ಎಂಬುದು ಪಕ್ಷಿಗಳ ಜೀರ್ಣಾಂ ಗದಲ್ಲಿ ಕಂಡುಬರುವ ಸ್ವಾಯು ವಿನ ಅಂಗ ವಾಗಿದೆ. ಇದು ಆಹಾರ ವನ್ನು ಸಣ್ಣ ತುಂಡು ಗಳಾಗಿ

ಅರೆಯುವ ಮೂಲಕ ಜೀರ್ಣಿಸಿ ಕೊಳ್ಳಲು ಸಹಾಯ ಮಾಡುತ್ತದೆ. ಪಕ್ಷಿಗಳಿಗೆ ಹಲ್ಲುಗಳಿಲ್ಲದ ಕಾರಣ ಅವು ತಮ್ಮ ಆಹಾರವನ್ನು ಅರೆಯಲು ಗ್ರಿಟ್ ಅನ್ನು ಬಳಸುತ್ತವೆ. ಧಾನ್ಯಗಳು ಮತ್ತು ಕೀಟಗಳಂತಹ ಆಹಾರ ಪದಾರ್ಥಗಳನ್ನು ಯಾಂತ್ರಿಕವಾಗಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಲು ಗ್ರಿಟ್ ಸಹಾಯ ಮಾಡುತ್ತದೆ. ಪಕ್ಷಿಗಳು ಆಹಾರವನ್ನು ನುಂಗಿದಾಗ ಅದು ಗಂಟಲಿನ ಮೂಲಕ ಸಾಗಿ ಅನ್ನನಾಳದಲ್ಲಿನ ಚೀಲದಲ್ಲಿ ಸಂಗ್ರಹವಾಗುತ್ತದೆ. ಪಕ್ಷಿಗಳು ತಮ್ಮ ದೇಹದಲ್ಲಿನ ನೀರಿನ ಅಂಶದಿಂದ ಸಂಗ್ರಹಿಸಿದ ಆಹಾರವನ್ನು ತೇವಗೊಳಿಸುತ್ತವೆ. ಅಲ್ಲಿಂದ ಆಹಾರವು ಪಕ್ಷಿಗಳ ಗಿಜಾರ್ಡ್‌ಗೆ ಚಲಿಸುತ್ತದೆ. ಸಣ್ಣ ಸಣ್ಣ ಉಂಡೆಗಳ ರೂಪದ ಆಹಾರವನ್ನು ಗ್ರಿಟ್ ಅನ್ನು ಬಳಸಿಕೊಂಡು ಜೀರ್ಣಿಸಿಕೊಳ್ಳಬಹುದಾದ ಸಣ್ಣ ಕಣಗಳಾಗಿ ಒಡೆಯುತ್ತವೆ. "ಗ್ರಾಸ್‌ಪೀಲಿಂಗ್" ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಪಕ್ಷಿಗಳಿಗೆ ಆಹಾರದಿಂದ ಪೋಷಕಾಂಶಗಳನ್ನು ಪಡೆಯಲು ಸಹಕಾರಿ. ಸರಳವಾದ ಆಹಾರವನ್ನು ಸೇವಿಸುವ ಪಕ್ಷಿಗಳಿಗೆ ಗ್ರಿಟ್ ಅಗತ್ಯವಿಲ್ಲ. ಗಟ್ಟಿಯಾದ ಆಹಾರವನ್ನು ಸೇವಿಸುವ ಪಕ್ಷಿಗಳು ಮಾತ್ರ ಜೀರ್ಣಕರಿಯಾಗಿ ಬೇಣಚು ಕಲ್ಲುಗಳನ್ನು ತಿನ್ನುತ್ತವೆ.

ಮಕ್ಕಳು ಅರಸರಾಗಬೇಕೆ?

ಓದಲು ಸಮಯಿಲ್ಲವೆಂದು ಪತ್ರಿಕೆಯನ್ನು ಕೈ ಬಿಡಬಾರದು, ಕನ್ನಡ ಪತ್ರಿಕೆಯೊಂದು ಕೈಯಲ್ಲಿಡಿದರೆ, ಹಿರಿಯರನ್ನು ಅನುಸರಿಸುವ ಮಕ್ಕಳು ಮೊಬೈಲ್ ಬಿಟ್ಟು ಅಕ್ಷರ ದಾಸರಾಗುತ್ತಾರೆ. ಅಕ್ಷರ ದಾಸರಾದರೆ ಅರಸರು ಆಗಬಲ್ಲರಲ್ಲವೇ ?

ಮರೆವು ವರವೇ ಅಥವಾ ಶಾಪವೇ ?

ಮರೆವು ವರವೇ ಅಥವಾ ಶಾಪವೇ ಇಂತಹ ಒಂದು ಜಿಜ್ಞಾಸೆ ಬಹಳ ಕಾಲದಿಂದ ಮನುಕುಲವನ್ನು ಕಾಡಿದೆ . ಪ್ರಾಣಿಗಳಲ್ಲೇ ವಿಕಸಿತ ಮೆದುಳನ್ನು ಹೊಂದಿರುವ ಮಾನವನಿಗೆ ಇಂದ್ರಿಯಗಳಿಂದ ವಿಚಾರಗಳನ್ನು ಅರಿಯುವ ವಿಶ್ಲೇಷಿಸುವ ಹಾಗೂ ಕಾಲಕ್ಕೆ ತಕ್ಕಂತೆ ಅದನ್ನು ನೆನಪಿಸಿಕೊಂಡು ಅಗತ್ಯಕ್ಕೆ ಬಳಸುವ ಸಾಮರ್ಥ್ಯ ಇತರ ಪ್ರಾಣಿಗಳಿಗಿಂತ ಮೀರಿದುದಾಗಿದೆ . ಹಲವು ಪ್ರಾಣಿಗಳ ಇಂದ್ರಿಯ ಸಾಮರ್ಥ್ಯವು ಮಾನವನಿಗಿಂತ ಹೆಚ್ಚಿದ್ದರೂ (ಉದಾ: ದೂರದ ನೋಟ, ವಾಸನೆಗಳನ್ನು ಗ್ರಹಿಸುವಿಕೆ ಇತ್ಯಾದಿ) ಮಾನವನ ಮೆದುಳು ನರಮಂಡಲ ವಿಕಸಿತಗೊಂಡಂತೆ ತನ್ನ ಇಂದ್ರಿಯಗಳು ಗ್ರಹಿಸುವ ವಿಚಾರಗಳನ್ನು ಸೂಕ್ತವಾಗಿ ವಿಶ್ಲೇಷಿಸಿ ಸಂಗ್ರಹಿಸುವ ಹಾಗೂ ತನ್ನ ಅಸ್ತಿತ್ವಕ್ಕೆ ಬಳಸಿಕೊಳ್ಳುವ ಕಲೆ ಮಾನವನಿಗೆ ಸಿದ್ಧಿಸಿದ್ದೇ. ಆತ ಭೂಮಂಡಲದ ಬುದ್ಧಿಶಾಲಿ ಪ್ರಭೇದವಾಗಿ ಗುರುತಿಸಿಕೊಂಡಿದ್ದಾನೆ. ಅದರ ಮೂಲಕ ಅಭಿವೃದ್ಧಿಯನ್ನು ಸಾಧಿಸಿದ್ದಾನೆ, ಹಲವು ವಿಕರ್ಮಗಳನ್ನು ಮರೆದಿದ್ದಾನೆ.



ಮಾನವನ ನೆನಪಿನ ಶಕ್ತಿ ಸೂಕ್ತ ಸಮಯಕ್ಕೆ ಸಂಗ್ರಹವಾದ ವಿಷಯವನ್ನು ಹೊರತೆಗೆಯುವ ಪ್ರಕ್ರಿಯೆ ಮಾನವ ಪ್ರಭೇದವನ್ನು ಉಳಿಸಿಕೊಂಡು ಬಂತು. ಕ್ರೂರ ಪ್ರಾಣಿಗಳಿಂದ ಅಪಾಯವಿದೆ ಎಂಬ ವಿಚಾರದ ನೆನಪು ಮತ್ತೊಮ್ಮೆ ಅದನ್ನು ಕಂಡಾಕ್ಷಣ ತಾನು ಓಡಬೇಕು ಎಂದು ಪ್ರೇರೇಪಿಸಿತು. ಯಾವ ವಸ್ತುಗಳು ತನಗೆ ಅಪಾಯ ತರುವುದೆ ಹಾಗೂ ಯಾವ ವಸ್ತು ತನಗೆ ಉಪಯೋಗ ಎಂಬ ಮಾನವ ಸಂಘ ಜೀವಿಯಾಗಿ ಕೃಷಿ ಮಾಡಲು ಹಾಗೂ ನಾಗರಿಕತೆಯನ್ನು ಬೆಳೆಸಲು ಸಹಾಯವಾಯಿತು . ಆತನ ವಿಚಾರ ಸಂಗ್ರಹಣಾ ವಿಧಾನ ಹಾಗೂ ಅದನ್ನು ಜ್ಞಾಪಕ ಮಾಡಿ ಬಳಸುವ ಕಲೆಯೇ ಆತನನ್ನು ಇತರಲ್ಲ ವರ್ಗದ ಜೀವಿಗಳಿಗಿಂತ ಬೇರೆಯೇ ಆಗಿ ನಿಲ್ಲಿಸಿತು.

ಇದಿಷ್ಟು ಮಾನವರ ವಿಚಾರಗಳ ಜ್ಞಾಪಕಶಕ್ತಿಯ ಪರಿಚಯವಾಯಿತು. ಅಸಲಿಗೆ ಮಾನವನ ಮೆದುಳು ಒಟ್ಟಿಗೆ ಹಲವಾರು ವಿಷಯಗಳನ್ನು ಸಂಗ್ರಹಿಸುವ ಮತ್ತು ಬೇಕಾದಾಗ ಮರುಪೂರೈಸುವ ಸಾಮರ್ಥ್ಯ ಹೊಂದಿದೆ. ಇದನ್ನು ಅವಧಾನ ಮುಂತಾದ ಕಲೆಗಳಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಒಟ್ಟಿಗೆ ನೂರು ಜನರು ಕೇಳುವ ಪ್ರಶ್ನೆಗಳಿಗೆ ನೆನಪಿಟ್ಟುಹಲವಾರು ಪ್ರಕಾರಗಳಲ್ಲಿ ಉತ್ತರ ಹೇಳುತ್ತಾನೆ. ಕಂಪ್ಯೂಟರ್ ಗೆ ಹೋಲಿಸಿದರೆ ಮಾನವನ ಮೆದುಳಿನ ಸಾಮರ್ಥ್ಯ ಹಲವು ಪಟ್ಟು ಹಿರಿದಾದುದು . ಹಲವಾರು ಮಕ್ಕಳಲ್ಲಿ ಜ್ಞಾಪಕ ಶಕ್ತಿ ಅತ್ಯದ್ಭುತವಾಗಿ ರುವುದನ್ನು ನೋಡಿರಬಹುದು. ಅವರಲ್ಲಿ ಜಗತ್ತಿನ ಎಲ್ಲಾ ವಿಚಾರಗಳ ಬಗ್ಗೆಯೂ ವಿಷಯ ಗೊತ್ತಿದ್ದೂ ಅದನ್ನು ಜ್ಞಾಪಿಸಿಕೊಂಡು ಹೇಳಬಲ್ಲವ ರಾಗಿರುತ್ತಾರೆ.

ಹೀಗೆ ವಿಚಾರಗಳ ಸಂಗ್ರಹ ಒಂದೆಡೆಯಾದರೆ ಅದರ ಮರುಪೂರಣ ವ್ಯವಸ್ಥೆ ಜ್ಞಾಪಕ ಶಕ್ತಿ. ಇದು ವ್ಯಕ್ತಿಗಳಲ್ಲಿ ಒಂದೊಂದು ಮಟ್ಟಕ್ಕಿರುತ್ತದೆ. ಕೆಲವರು ಒಂದು ಬಾರಿ ಕೇಳಿದ ಅಥವಾ ನೋಡಿದ ವಿಷಯಗಳನ್ನು ವರ್ಷವಾದ ಮೇಲೂ ಅದೇ ತೆರನಾಗಿಯೇ ಹೇಳಬಲ್ಲರು. ಅವರ ಜ್ಞಾಪಕ ಶಕ್ತಿ ಉಚ್ಚ ಮಟ್ಟದ್ದಾಗಿರುತ್ತದೆ. ಇನ್ನು ಕೆಲವರು ನಿರಂತರ ಹಾಗೂ ವ್ಯವಸ್ಥಿತ ಕಲಿಕೆ ಯಿಂದ ಜ್ಞಾಪಕ ಶಕ್ತಿ ಯನ್ನು ಷಡೆಯುತ್ತಾರೆ. ಓಮ್ಮೆ ಕಲಿತ ಸೈಕಲ್ ಅಥವಾ ಈಜಿನ ಹಾಗೆ, ದೇಹಕ್ಕೆ ಅದು ಒಗ್ಗಿ ಯಾವಾಗ ಬೇಕಾದರೂ ಅದು ಜ್ಞಾಪಿಸಿಕೊಳ್ಳಬಲ್ಲುದು. ಆದರೆ ಪ್ರಕೃತಿಯ ವೈಚಿತ್ರ್ಯ

ಅಥವಾ ರಹಸ್ಯವೆಂದರೆ ವಿಚಾರಗಳ ಮರುಪೂರಣ ವ್ಯವಸ್ಥೆ ಕೆಲವರಲ್ಲಿ ಅತ್ಯದ್ಭುತವೆಂದು ಕೂಡಿರುತ್ತದೆ . ಇದನ್ನು ಮರೆವು ಎನ್ನುತ್ತಾರೆ. ಅವರ ಜ್ಞಾಪಕ ಶಕ್ತಿ ಸರಾಸರಿ ಮಟ್ಟಕ್ಕಿಂತ ತುಸು ಕಡಿಮೆ ಇರುತ್ತದೆ. ಕೆಲವರಲ್ಲಿ ಮರೆವು ರೋಗವೇ ಆಗಿರುತ್ತದೆ. ದೈನಂದಿನ ಹಲವಾರು ವಿಚಾರಗಳಲ್ಲಿ ಮರೆವು ಶಾಪವೇ. ಇದನ್ನು ಎಲ್ಲರೂ ಅನುಭವಿಸಿಯೇ ಇರುತ್ತಾರೆ. ಚೆನ್ನಾಗಿ ಓದಿದ ವಿಚಾರಗಳು ಪರೀಕ್ಷೆಯಲ್ಲಿ ನೆನಪಿಗೆ ಬರದೇ ಮರೆವು ಉಂಟಾಗಿ ನಷ್ಟಾಗುತ್ತೇವೆ. ಮನೆಗೆ ಮುಖ್ಯವಾದ ವಸ್ತುಗಳನ್ನು ಕೊಳ್ಳುವಲ್ಲಿ, ನಮ್ಮ ಬೆಲೆಬಾಳುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಕಳೆದುಕೊಳ್ಳುವಲ್ಲಿ. ಹತ್ತಿರದವರೇ ಆದ ಹಲವರ ಹೆಸರೇ ಮರೆಯುವಲ್ಲಿ, ಮುಖ್ಯವಾದ ದಿನಾಂಕಗಳು, ಬಾಸ್ ಹೇಳಿದ ಕೆಲಸ, ಪ್ರೀತಿ ಪಾತ್ರರಿಗೆ ಒಯ್ಯಬೇಕಾದ ತಿನಿಸು, ಅದಲ್ಲದೆ ಆಪರೇಷನ್ ಮಾಡಿ ಕತ್ತರಿಯನ್ನು ರೋಗಿಯ ಹೊಟ್ಟೆಯೊಳಗೆ ಮರೆತು ಸೃಷ್ಟಿಯಾದ ಅವಘಡಗಳಿಗೆ ಲೆಕ್ಕವೇ ಇಲ್ಲ. ಒಟ್ಟಿಗೆ ಮರೆವು ಹಲವಾರು ಸಮಸ್ಯೆಗಳನ್ನು ತಂದಿಡುತ್ತದೆ. ಶಾಪವಾಗಿ ಕಾಡುತ್ತದೆ. ಆಗ ನಮ್ಮ ಯಾವುದೇ ಅಲ್ಪೀಮರ್ ರೋಗದಿಂದ ಬಳಲುವ ವ್ಯಕ್ತಿಗಿಂತಲೂ ಕಡಿಮೆ ಇರುವುದಿಲ್ಲ.

ಅಜ್ಜಿಯದ್ದಾಗಿರಬಹುದು. ದೇಹಕ್ಕೆ ನೆನಪು ಜ್ಞಾಪಕ ಪ್ರಕೃತಿಯೇ ನೀಡಿದೆ . ಆದರೆ ಜಾಣ್ಮೆಯಾಗಿ ಮನಸ್ಸಿನಲ್ಲಿ ವ್ಯಕ್ತಿಗತ ನೆನಪುಗಳನ್ನು ಮಾತ್ರ ಇಟ್ಟಿದೆ. ನಮ್ಮ ಬುದ್ಧಿಗೆ ಮೂರು ತಲೆಮಾರಿನ ಹಿಂದಿನ ಘಟನೆಗಳು ದಾಖಲಾಗಿ ನೆನಪು ಬರುವುದಿಲ್ಲ. ಪ್ರಕೃತಿಯು ಅದನ್ನು ಸಂಗ್ರಹಿಸಿದರೂ ಜಾಣ್ಮೆಯಿಂದ ಮರೆಸಿದೆ. ಇಲ್ಲದಿದ್ದರೆ ಕೆಲವು ವರುಷಗಳ ಹಿಂದಿನ ಘಟನೆಗೆ ಕೊರಗುವ ನಾವು ಜನ್ಮಾಂತರಗಳ ವಿಚಾರವನ್ನು ಭರಿಸಿದರೆ ಹುಚ್ಚಾಗಿರುತ್ತಿದ್ದೆವು. ಅಷ್ಟರ ಮಟ್ಟಿಗೆ ಪ್ರಕೃತಿ ಮರೆವನ್ನು ವರವಾಗಿಯೇ ನೀಡಿದೆ.

ಮರೆಗುಳತನ ಒಂದು ತೆರನಾದ ಸಮಸ್ಯೆ, ಒಪ್ಪಬಹುದು ಆದರೆ ಮರೆವು ಅನುಭ ಪ್ರಕ್ರಿಯೆ ಇಲ್ಲದಿದ್ದರೆ ಜೀವನದಲ್ಲಿ ನಾವಿನ್ನತಿಯೇ ಇಲ್ಲವಾಗುತ್ತದೆ. ಎಂದೋ ಮಾಡಿದ ಸಣ್ಣ ತಪ್ಪನ್ನು ಮರೆಯದ ನಮಗೆ ಕ್ಷಮೆ ಸಾಧ್ಯವಾಗುವುದಿಲ್ಲ. ಅವಮಾನಗಳು ಮರೆಯದ ಹೊಸ ಬಾಂಧವ್ಯ ಮಾಡುವುದಿಲ್ಲ.

ಮನಸ್ಸು ಕ್ರೋಢಗೊಂಡರೆ ಚಿತ್ತದ ಪರದೆ ಗೋಜಲಾಗುತ್ತದೆ. ಇದರಿಂದ ವಿಚಾರಗಳ ಜ್ಞಾಪಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಯಾಗುತ್ತದೆ. ಮನಸ್ಸು ಶಾಂತವಾದಾಗ ನಮ್ಮ ಸಾಮರ್ಥ್ಯ ಅಧಿಕವಾಗುತ್ತದೆ. ವಿಚಾರಗಳ ಮಧನ ಮರುಪೂರಣ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಮರೆವು ದೂರವಾಗುತ್ತದೆ. ಹಲವು ಸಾಧಕರು ಧ್ಯಾನ, ಶಾಂತ ವಾತಾವರಣವನ್ನು ಸೃಷ್ಟಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುತ್ತಾರೆ. ಅವರಲ್ಲಿ ಸಹಜವಾಗಿಯೇ ಮರೆವು ಕಮ್ಮಿ ಒಮ್ಮೆ ನೋಡಿದ್ದರೂ ನಮ್ಮ ಗುರುತು ಹೇಳಿ ಹೆಸರು ಹೇಳುವಷ್ಟು ನೆನಪು ಅವರದಾಗಿರುತ್ತದೆ.

ಆದರೆ ಇದು ಮರೆವಿನ ಬಗ್ಗೆ ನಮ್ಮ ದಿನನಿತ್ಯದ ಅಗತ್ಯಗಳ ದೃಷ್ಟಿಯಿಂದ ನೋಡಿದ ಬರಿಯ ಪಾಶ್ಚ ನೋಟವಷ್ಟೇ. ಆದರೆ ಸೂಕ್ತವಾಗಿ ಅವಲೋಕಿಸಿದರೆ ಮರೆವಿನ ಮೂಲಕ ಪ್ರಕೃತಿಯು ನಮ್ಮ ಮೇಲೆ ಎಸಗಿರುವ ಉಪಕಾರವೂ ಹಲವು. ಸಮಯವು ನಿಧಾನವಾಗಿ ಎಲ್ಲವನ್ನೂ ಮರೆಯುವಂತೆ ಮಾಡುತ್ತದೆ. ಪ್ರೀತಿ ಪಾತ್ರರ ಸಾವು ದಿನಗಳ ಕಾಲ ಕಾಡಿದರೂ ಕ್ರಮೇಣ ಅದರ ಗಾಯ ಮಾಯುತ್ತದೆ. ಅವರ ಅಗಲಿಕೆಯ ನೆನಪು ಮಾಸುತ್ತದೆ. ನಮ್ಮ ದೇಹವು ತಲ ತಲಾಂತರದ ನಮ್ಮ ಹಿರಿಯರ ಬಳುವಳಿ. ನಮ್ಮ ಮುಖದ ಹೋಲಿಕೆ ಪ್ರಾಯಶಃ ನಮ್ಮ ಮುತ್ತಾಜನದ್ದಾಗಿರಬಹುದು. ನಮ್ಮ ಚೂಪು ಮೂಗು ಮೂರು ತಲೆಮಾರಿನ ಹಿಂದಿನ ನಮ್ಮ

ಮರೆವು ವರವೇ. ಮರೆಗುಳತನ ಶಾಪವಾಗಿರಬಹುದು ಆದರೆ ಅದಕ್ಕೆ ಪರಿಹಾರವಿದೆ. ಪ್ರಕೃತಿ ಸಹಜವಾದ ಮರೆವನ್ನು ದೂರದೇ ಅದನ್ನು ವರವಾಗಿ ಬಳಸಿಕೊಳ್ಳುವುದರಲ್ಲಿ ಮಾನವರಾದ ನಮ್ಮ ಜಾಣ್ಮೆ ಅಡಗಿದೆ.

ಕುಡಿಯಲು ಶುದ್ಧ ನೀರಿನ ಅಗತ್ಯ ಎಷ್ಟು ಗೊತ್ತಾ?

ನೀರು ದ್ರವ ರೂಪದ ಒಂದು ವಸ್ತು ಎಂದು ಹೇಳಿದರೆ ಸಾಮಾನ್ಯವಾಗಿಬಿಡುತ್ತದೆ. ನೀರು ಸಕಲ ಜೀವ ರಾಶಿಗಳ ಜೀವ ಚೈತನ್ಯ ಎಂದರೆ ಸೂಕ್ಷ್ಮ ಮತ್ತು ಭಾವನಾತ್ಮಕ ಕೂಡ. ಸ್ವಚ್ಛ ನೀರು ಬಣ್ಣವೂ ಇಲ್ಲದ, ರುಚಿಯೂ ಇಲ್ಲದ ಹಾಗೂ ವಾಸನೆಗೂ ನಿರುಕದ ಪ್ರಾಕೃತಿಕ ದ್ರವ ಅಂತ ಹೇಳಿದರೆ ವೈಜ್ಞಾನಿಕವಾಗಿ ಸೂಕ್ತ ಎನಿಸಬಹುದು. ನೀರು ಸರ್ವಕಾಲಿಕ ದ್ರವಣ (Universal solvent).ಅಂದರೆ ನೀರು ಅತಿ ಹೆಚ್ಚು ವಸ್ತುಗಳನ್ನು ತನ್ನಲ್ಲಿ ಕರಗಿಸುತ್ತದೆ.



ರಾಜಶೇಖರ shekarraaj7@gmail.com

ನಾವು ತೆಗೆದುಕೊಳ್ಳುವ ಆಹಾರ ಪದಾರ್ಥಗಳಲ್ಲಿ, ಮತ್ತು ದ್ರವ ಪದಾರ್ಥಗಳಲ್ಲಿ ನೀರು. ನಮ್ಮ ದೇಹ, ನಮ್ಮ ಬಟ್ಟೆ ಹಾಗೂ ಇನ್ನಿತರ ವಸ್ತುಗಳು ಸ್ವಚ್ಛಗೊಳಿಸಲು ನೀರು ಬೇಕು. ನಮ್ಮ ದೇಹ ತಣ್ಣಗಾಗಲು ನೀರು ಬೇಕು. ನೀರ ಮೇಲೆ ಕುಣಿಯಬಹುದು, ನೀರ ಮೇಲೆ ಪ್ರಯಾಣಿಸಬಹುದು. ನಿರ್ದಿಷ್ಟವಾದ ನೀರು ನಿರ್ದಿಷ್ಟ ಸಮಯದಲ್ಲಿ ಸಿಗದಿದ್ದರೆ ಯಾವುದೇ ಜೀವರಾಶಿಗಳು ನಶಿಸಬಹುದು.

ಭೂಮಿಯ ಶೇ 70 ಭಾಗವು ನೀರಿನಿಂದ ಅವೃತವಾಗಿದೆ. ಇದರಲ್ಲಿ ಶೇ 97 ಭಾಗ ಕುಡಿಯಲು ಮತ್ತು ಬಳಸಲು ಯೋಗ್ಯವಲ್ಲದ ನೀರು. ಶೇ 3 ಮಾತ್ರ ಸಿಹಿ ನೀರಾಗಿದೆ. ವಿಶೇಷವೆಂದರೆ ಇದರಲ್ಲಿ ಶೇ 77ರಷ್ಟು ಮಂಜುಗಡ್ಡೆಯಿಂದ ಕೂಡಿದ್ದು ಉಳಿದ ಶೇ 23 ರ ಅರ್ಧ ಭಾಗದಷ್ಟು ನೀರು ಮಾತ್ರ ಈ ಭೂ ಮಂಡಲದ ಪ್ರತಿ ಜೀವ ಸಂಕುಲಕ್ಕೂ (ಪ್ರಾಣಿ, ಪಕ್ಷಿ, ಗಿಡ ಮರ, ಹಾಗೂ ಮಾನವ) ಲಭ್ಯವಿರುವುದು.

ನೀರಿಗೆ ರಾಜಕೀಯ ನಂಟು ಇದೆ. ನೀರಿಗಾಗಿ ರಾಜ್ಯಗಳ ನಡುವೆ ಮತ್ತು ದೇಶಗಳ ನಡುವೆ ವಿವಾದಗಳಿವೆ. ಕೆಲವು ಪ್ರದೇಶಗಳಲ್ಲಿ ನೀರಿನ ಸಾಕಷ್ಟು ಸಂಗ್ರಹಣೆ ಇರುತ್ತದೆ. ಆದರೆ ಉಪಯೋಗಿಸಲಾಗದೆ ಪೋಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಅಷ್ಟೇ ನೀರಿನ ಬರವಿದೆ. ಹಾಹಾಕರವಿದೆ. ನೀರು ಮಾತ್ರ ಎಲ್ಲಾ ರೂಪಗಳಲ್ಲಿ ಸಿಗುವ ಏಕ ಮಾತ್ರ ವಸ್ತು. ಮಂಜುಗಡ್ಡೆಯಾಗಿ ಘನ ರೂಪದಲ್ಲಿ, ನೀರಾಗಿ ದ್ರವ ರೂಪದಲ್ಲಿ, ಹವೆಯಾಗಿ ಅನಿಲ ರೂಪದಲ್ಲಿ ಕಾಣಿಸುತ್ತದೆ. ರಾಸಾಯನಿಕವಾಗಿ ನೀರು ಒಂದು ಅಣು ಆವೃಜನಕ ಮತ್ತು ಎರಡು ಅಣು ಜಲಜನಕ ಗಳಿಂದ ಮಾಡಲ್ಪಟ್ಟಿದೆ. ಈ ಅಣುಗಳು (molecule) ಇಲೆಕ್ಟ್ರಾನ್ ನ್ನು ಹಂಚಿಕೊಳ್ಳುವುದರಿಂದ ಬಂಧನವಾಗಿವೆ. ನೀರು ಗಿ ಆಕೃತಿಯ ಪೋಲಾರ್ ಅಣುಗಳು ಎನ್ನುತ್ತಾರೆ. ನೀರಿನ ಅಣುಗಳು ಒಂದಕ್ಕೊಂದು ಆಕರ್ಷಣೆಗೊಳಪಟ್ಟು ಅಂಟಿಕೊಳ್ಳುವಲ್ಲಿ ಈ ಬಂಧನ ಕೆಲಸ ಮಾಡುತ್ತದೆ. ಇದನ್ನು ಜಲಜನಕ ಬಂಧ ಎಂತಲೂ ಕರೆಯುತ್ತಾರೆ. ಈ ಜಲಜನಕ ಬಂಧ ನೀರಿಗೆ ವಿಶೇಷ ಗುಣಾವಶೇಷಗಳನ್ನು ಕೊಟ್ಟಿದೆ. ಅದರಲ್ಲಿ ವಿಶೇಷವಾಗಿ ನೀರಿನ ಸಾಂದ್ರತೆ (density) ದ್ರವ ರೂಪದಲ್ಲಿ ಘನರೂಪದ ಮೇಲಿಗಿಂತಲೂ ಹೆಚ್ಚು. ಹಾಗಾಗಿ ಮಂಜುಗಡ್ಡೆ ನೀರ ಮೇಲೆ ತೇಲುತ್ತದೆ. ಬೇರೆಲ್ಲ ಘನ ಮತ್ತು ದ್ರವ ವಸ್ತುಗಳಿಗಿಂತ ನೀರಿಗೆ ಅತಿ ಹೆಚ್ಚು ಶಾಖವನ್ನು ಹಿಡಿದಿಟ್ಟುಕೊಳ್ಳುವ ಗುಣವೂ ಇದೆ. ಈ ಗುಣದ ಕಾರಣಕ್ಕೆ ನೀರನ್ನು ಶೀತಕ (coolant) ಎಂತಲೂ ಕರೆಯುತ್ತಾರೆ. ಅಂದರೆ ವಾತಾವರಣವನ್ನು ಶೀತಲ ಗೊಳಿಸುವ ಗುಣ.

ನೀರಿನ ಸಂಪನ್ಮೂಲ ಒಂದು ಚಿಕ್ಕ ಕ್ರಿಯೆ. ಸೂರ್ಯನ ಶಕ್ತಿಯಿಂದ ಭೂಮಿಯ ಉತ್ತರ ಧ್ರುವದ ಮಂಜು ಗಡ್ಡೆ ನೀರಾಗಿ, ನೀರು ಹವೆ ಯಾಗಿ ವಾತಾವರಣದಲ್ಲಿ ಮೋಡಗಳಾಗಿ ಮತ್ತು ತಂಪಾಗಿ ಮಳೆ ರೂಪದಲ್ಲಿ ಭೂಮಿ ಸೇರುತ್ತದೆ. ಈ ನಿಟ್ಟಿನಲ್ಲಿ ನೀರಿನ ಸಂಪನ್ಮೂಲ ಕಡಿಮೆಯಾಗುತ್ತಿಲ್ಲ. ಆದರೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ನೀರಿನ ಬಳಕೆ ಹೆಚ್ಚಾಗುತ್ತಿದೆ. ಪ್ರಪಂಚದ ಈಗಿನ ಜನಸಂಖ್ಯೆ 600 ಕೋಟಿ. ಈ ಸಂಖ್ಯೆ 2050 ಕ್ಕೆ ದ್ವಿಗುಣವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮಾನವ ಪ್ರಪಂಚಕ್ಕೆ ಬೇಕಾಗಿರುವ ಸ್ವಚ್ಛ ಕುಡಿಯಲು ಯೋಗ್ಯ ಇರುವ ನೀರಿನ ಪ್ರಮಾಣ

ಮಾತ್ರ ಸರಾಗವಾಗಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇನ್ನು ಮಾನವನ ದೇಹದಲ್ಲಿ ಶೇ 70ರಷ್ಟು ಭಾಗ ನೀರಿನಿಂದ ಕೂಡಿದೆ. ನೀರು ನಮ್ಮ ದೇಹದ ಉಷ್ಣತೆಯನ್ನು ಸ್ಥಿರವಾಗಿಡುತ್ತದೆ. ನಮ್ಮ ಶ್ವಾಸಕೋಶಗಳಲ್ಲಿ ಶೇ 90 ನೀರಿನಿಂದ ತುಂಬಿದೆ. ಮೆದುಳಿನಲ್ಲಿ ಮತ್ತು ಹೃದಯದಲ್ಲಿ ಶೇ 70ರಷ್ಟು ನೀರು. ರಕ್ತದಲ್ಲಿ ಶೇ 80 ರಷ್ಟು ನೀರು. ಚರ್ಮದಲ್ಲಿ ಶೇ 64 ನೀರು, ಕಿಡ್ನಿಯಲ್ಲಿ ಶೇ 78 ನೀರು. ದೇಹದ ಎಲ್ಲು ಮು ಗಳಲ್ಲಿ ಶೇ 30 ಭಾಗ ನೀರು ಕೂಡಿದೆ.

ನೀರು ಮುಖ್ಯವಾಗಿ ನಾವು ತೆಗೆದುಕೊಂಡ ಪೋಷಕಾಂಶಗಳನ್ನು ರವಾನಿಸುವ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ದೇಹದ ಎಲ್ಲಾ ಜೈವಿಕ ಕ್ರಿಯೆಗೆ ನೀರು ಬೇಕು ಮತ್ತು ದೇಹದ ಬಹುತೇಕ ಅಂಗಗಳು ನೀರಿನಿಂದ ಕೂಡಿವೆ. ನಮ್ಮ ದೇಹಕ್ಕೆ ಬೇಕಿರುವ ಒಟ್ಟು ನೀರಿನಲ್ಲಿ ಶೇ 20 ನಾವು ತೆಗೆದುಕೊಳ್ಳುವ ಆಹಾರ ದಿಂದ ಸಿಗುವುದು. ಕಲ್ಲಂಗಡಿ ಹಣ್ಣಿನಲ್ಲಿ ಶೇ 100 ರಷ್ಟು ನೀರು ಇರುತ್ತದೆ(ಎಲ್ಲರಿಗೂ ಗೊತ್ತಿರುವ ವಿಷಯ) ಒಬ್ಬ ಮನುಷ್ಯನಿಗೆ ಸರಾಸರಿ ದಿನಕ್ಕೆ 2 ಲೀಟರ್ ನೀರು ಬೇಕು. ಆದರೂ ನಮಗೆ ದಾಹವಾದಾಗಲೆಲ್ಲ ನೀರು ಕುಡಿಯುತ್ತೇವೆ. ಅದು ಎರಡು ಲೀಟರ್ ಗಿಂತ ಹೆಚ್ಚು ಅಥವಾ ಕಡಿಮೆ ಇರಬಹುದು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ದೇಹ ನಿರ್ಜಲವಾಗುತ್ತದೆ (dehydration).

ನಮಗೆ ಬೇರೆ ಪಾನೀಯಗಳಿಂದಲೂ ನಮ್ಮ ದೇಹಕ್ಕೆ ನೀರು ಸಿಗುತ್ತೆ. ಆದರೆ ಕೆಲವು ಪಾನೀಯಗಳು ದೇಹದಲ್ಲಿರುವ ನೀರಿನ ಅಂಶವನ್ನು ಕಡಿಮೆಗೊಳಿಸುತ್ತವೆ. ಉದಾ, ಹೆಚ್ಚು ಅಲ್ಕೋಹಾಲ್ ಸೇವನೆಯಿಂದನಿಂದ ಮನುಷ್ಯನ ದೇಹ ನಿರ್ಜಲವಾಗುತ್ತದೆ. ಇದರಿಂದ ದೇಹ ಒಣಗಿದಂತಾಗುತ್ತದೆ.

ನಾವು ನಮ್ಮ ದೇಹದಲ್ಲಿನ ನೀರನ್ನು ಸಕಿಯ ಮೂಲಕವೂ ಹೊರಹಾಕುತ್ತೇವೆ. ಇನ್ನು ಸಸ್ಯಗಳಲ್ಲಿ ನೀರಿನ ಭಾಗ ಪ್ರಾಣಿಗಳಿಗಿಂತ ಹೆಚ್ಚು ಮಾನವನಲ್ಲಿ ಶೇ 70 ಭಾಗ ನೀರಿದ್ದರೆ, ಸಸ್ಯಗಳಲ್ಲಿ ಶೇ 90 ಭಾಗ ನೀರಿದೆ. ನೀರು ಸಸ್ಯಗಳ ಉಷ್ಣತೆಯನ್ನು ನಿಭಾಯಿಸುತ್ತದೆ. ನೀರು ಸಸ್ಯಗಳಲ್ಲಿ ಬೇರು ಗಳ ಮೂಲಕ ವಿವಿಧ ಭಾಗಗಳಿಗೆ ಕೆಳಗಿನಿಂದ ಮೇಲಕ್ಕೆ ರವಾ ನೆಯಗುತ್ತದೆ.(ಇದು ಗುರುತ್ವಾ ಕರ್ಷಣೆಗೆ ವಿರುದ್ಧ.ಇದು ಅಚ್ಚರಿಯೇ ಸರಿ. ಇದಕ್ಕೂ ವೈಜ್ಞಾನಿಕ ಕಾರಣವಿದೆ.) ನೀರಿನ ಜೊತೆಗೆ ಪೋಷಕಾಂಶಗಳು ರವಾನೆಯಾಗುತ್ತವೆ. ಸಸ್ಯಗಳಿಗೆ ದೂರಿಯುವ ನೀರಿನ ಮೂಲಗಳು ಮುಖ್ಯವಾಗಿ ಮಂಜನ ಹನಿ, ನೀರಾವರಿ, ಮತ್ತು ಮಳೆಯಿಂದ.

ಮುಕ್ತಾಯ ಹೀಗೆ ಮಾಡೋಣವೇ? ನೀರು, ನೀರು.....ನೀರು ಎಲ್ಲೆಡೆ ನೀರು ಆದರೆ ಜೀವಸಂಕುಲಕ್ಕೆ ಕುಡಿಯಲು ಬೇಕಾಗಿರುವ ಸ್ವಚ್ಛ ನೀರು ಮಾತ್ರ ಅಲ್ಲವೇ ಅಲ್ಲ..

ನೀವೂ ಬರೆಯಬಹುದು

ಹಂಪಿ ಟೈಮ್ಸ್ ಪತ್ರಿಕೆ ಆರಂಭಿಸಿದ್ದು ನಾವಾದರೂ, ಕೈಹಿಡಿದು ನಡೆಸುವವರು ನೀವು. ನಮ್ಮ ಇಚ್ಛೆಯೂ ಒಳಗೊಂಡಂತೆ ನಿಮ್ಮ ಆಶಯಗಳಿಗೆ ತಕ್ಕಂತೆ ಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆ, ಜವಾಬ್ದಾರಿಯೂ ನಮ್ಮದಾಗಿದೆ. ಇಲ್ಲಿ ಕೇವಲ ನಮ್ಮ ಬರವಣಿಗೆ ಅಷ್ಟೇ ಅಲ್ಲದೇ, ಬರಹಗಾರರಾಗಿದ್ದರೆ ನೀವೂ ಕೂಡ ನಿಮ್ಮ ಬರಹವನ್ನಿಲ್ಲಿ ಓದಬಹುದು. ಈ ನಿಟ್ಟಿನಲ್ಲಿ ನಿಮ್ಮಿಂದ ಕತೆ, ಕವನ, ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಪರ ಚಿಂತನೆ ಒಳಗೊಂಡ ಲೇಖನಗಳನ್ನು ನಾವು ನೀರೇಕ್ಷಿಸುತ್ತಿದ್ದೇವೆ. ಜೊತೆಗೆ ಬಹುಮುಖ್ಯವಾಗಿ ಈ ನೆಲದ ಜನರ ಧ್ವನಿಯಾಗುವ ಹಂಬಲದಿಂದ ಸಾರ್ವಜನಿಕ ಕುಂದು ಕೊರತೆಗಳನ್ನು ಹೇಳಿಕೊಳ್ಳಬಹುದು. ಓದುಗ ಪ್ರಭುಗಳಾದ ನೀವು ಪತ್ರಿಕೆಯ ಭಾಗವೂ ಹೌದು. ಹೀಗಾಗಿ ನಿಮ್ಮ ಪ್ರತಿಕ್ರಿಯೆಯೂ ನಮಗೆ ಅತ್ಯಮೂಲ್ಯ. ಕಥೆ, ಕವನ, ಸಾಹಿತ್ಯ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ಕ್ರೀಡೆ, ಕೃಷಿ, ಅಪರೂಪದ ವ್ಯಕ್ತಿಗಳು, ಅಂಕಣ, ಮಹಿಳೆ ಮತ್ತು ಮಕ್ಕಳು ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತಾದ ನಿಮ್ಮ ಬರಹಗಳನ್ನೆಲ್ಲ ಸ್ವೀಕರಿಸುತ್ತೇವೆ ಆದರೆ, ಕಳುಹಿಸಿದ ಬರಹಗಳಲ್ಲಿ ಸಮಂಜಸ ಎನಿಸುವುದಷ್ಟೇ ಪ್ರಕಟಿಸುತ್ತೇವೆ. ನಮ್ಮ ನಂಬಗೆಯ ಸಮಾಜಕ್ಕಾಗಿ ಒಳತನ್ನೇ ನಿಯಂತ್ರ, ಬರೆಯುತ್ತ ಎಲ್ಲರೂ ಒಳ ಗೊಳ್ಳೋಣ.

ಬೆಳಕಿನ ಹಾದಿ: ರಾಮಾಯಣ, ಮಹಾಭಾರತ, ಸಾಧು ಸಂತರು, ವಿಜ್ಞಾನ, ಹೀಗೆ ಪ್ರಾಣಿ ಪ್ರಪಂಚದ ಜೀವನದಲ್ಲಿ ನಡೆದ ಘಟನೆಗಳು ಅಥವಾ ನೈತಿಕ ಕಥೆಗಳನ್ನು ಬರೆದು, ಕೊನೆಗೆ ಅಂತಹ ಕಥೆಯಿಂದ ನಮಗೆ ತಿಳಿಯುವ ಮೌಲ್ಯದ ಬಗ್ಗೆ 250 ಪದಗಳ ಮಿತಿಯಲ್ಲಿ ಬೆಳಕಿನ ಹಾದಿ ವಿಭಾಗಕ್ಕೆ ಬರೆದು ಕಳುಹಿಸಿ. ಸೂಕ್ತವಿದ್ದಲ್ಲಿ ಪ್ರಕಟಿಸುತ್ತೇವೆ. ಹೊಸ ಬರಹಗಾರರಿಗೆ ಅವಕಾಶ ಸಿಧುವಾಗಿದೆ. ಸಂಪಾದಕರು: ಹಂಪಿ ಟೈಮ್ಸ್, ಶ್ರೀ ಓಂಕಾರೇಶ್ವರ ದೇವಸ್ಥಾನದ ಪಕ್ಕದಲ್ಲಿ, ವಾಲ್ಮೀಕಿ ವೃತ್ತದ ಪತ್ತಿರ, ಹೊಸಪೇಟೆ, ವಿಜಯನಗರ ಜಿಲ್ಲೆ. ಇ-ಮೇಲ್: hampitimes@gmail.com M: 94486 33038

ಓದುಗರ ಗಮನಕ್ಕೆ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಹವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ, ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರ ರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. - ಜಾಹೀರಾತು ವ್ಯವಸ್ಥಾಪಕರು.

ಕವಿ ಮನಸು

ಕಾರ್ಗಿಲ್ ವಿಜಯದ ಕಲಿಗಳು



ಗಡಿ ನುಸುಳಿಕೋರ ಗುಂಪು ಮಾಡಿತ್ತು ಸಂಚು
ಒಳ ನುಗ್ಗಿ ಯುದ್ಧ ಮಾಡಲು ಹಾಕಿತ್ತು ಹೊಂಚಿ
ಭಾರತೀಯ ವೀರಮಣಿಗಳು ಅದನ್ನು ಪತ್ತೆಹಚ್ಚಿ
ಸಿದ್ಧಗೊಂಡರು ಅದನ್ನು ಎದುರಿಸಲು ಅವಕಾಶಕ್ಕೆ

ಕೊರವ ಚಳಿ ಕಾರ್ಗಿಲ್ ನ ಯುದ್ಧ ಭೂಮಿಯಲ್ಲಿ
ಏಟಿಗೆ ಎದುರೇಟು ನೀಡಿತ್ತು ಉತ್ತರವ ರಣರಂಗದಲ್ಲಿ
ವಿಜಯ ವೈಭವಕ್ಕಾಗಿ ಧೈರ್ಯವನ್ನು ಮಾಡಿ
ತ್ಯಾಗಿ, ಬಲಿಧಾನದಿಂದ ಹಗಲಿರುಳು ಹೋರಾಡಿ.

ಕೆಚ್ಚಿಯಿಂದ ವೈರಿಗಳೆಲ್ಲರನ್ನು ಸದೆ ಬಡಿದು
ಹೆಮ್ಮೆಯಿಂದ ವಿಜಯವನ್ನು ತಾವು ಪಡೆದು
ಅಂದು 1999 ರ ಜುಲೈ ತಿಂಗಳ 26 ರ ದಿವಸ
ಭಾರತೀಯರೆಲ್ಲರ ಮನದಿ ಮೂಡಿತ್ತು ಸಂತಸ.

ಜಗದಗಲ ಪರ್ವತವು ಭಾರತೀಯ ಯೋಧರ ಶಕ್ತಿ
ನಿಮ್ಮಿಂದ ಭಾರತಮಾತೆಗೆ ಹರ್ಷೋದ್ಧಾರದ ಕೀರ್ತಿ
ವಿಜಯದಿಂದ ಮುಕ್ತಿ ಪಡೆಯಿತು ಕಾರ್ಗಿಲ್ ಕದನ
ಕಾರ್ಗಿಲ್ ವಿಜಯದ ಕಲಿಗಳೇ ನಿಮಗೆ ಅನಂತ
ನಮನ....

- ಸಣ್ಣ ಮರಿಯವ್ವ ಗಣಪತರದ,
ಹಗರಿ ಗಣಪತರದ.

ಬಾಗಿ ಬನ್ನಿ ಬಾಗಳಿಗೆ



ಬಾಗಿ ಬನ್ನಿ ಬಾಗಳಿಗೆ
ಶ್ರೀ ಕಲ್ಲೇಶ್ವರಸ್ವಾಮಿಯ
ದರ್ಶನ ಪಡೆಯಲು..!!

ಬಾಗಿ ಬನ್ನಿ ಬಾಗಳಿಗೆ
ಐತಿಹಾಸಿಕ
ಕಲ್ಲೇಶ್ವರ ದೇವಾಲಯದ
ಶಿಲ್ಪಕಲೆಯ ವೈಭವವನ್ನು
ಕಣ್ತುಬಿಡುಕೊಳ್ಳಲು..!!

ಬಾಗಿ ಬನ್ನಿ ಬಾಗಳಿಗೆ
ಯುಗಾದಿ ಸಂದರ್ಭದ
ರವಿಯ ಕಿರಣವು
ಕಲ್ಲೇಶ್ವರನಿಗೆ ಬೀಳುವುದರ
ಕ್ಷಣವೆ ವೀಕ್ಷಿಸಲು..!!

ಬಾಗಿ ಬನ್ನಿ ಬಾಗಳಿಗೆ
ನಾಟಿ ವೈದ್ಯ ಪದ್ಧತಿಯ
ಅರಿವನ್ನು
ಬೆಳೆಸಿಕೊಳ್ಳಲು..!!

ಬಾಗಿ ಬನ್ನಿ ಬಾಗಳಿಗೆ
ಪ್ರಾಚ್ಯತಾಸ್ತ್ರ
ವಸ್ತುಸಂಗ್ರಾಲಯದಿಂದ
ಇತಿಹಾಸದ ಪುಟಗಳನ್ನು
ತಿಳಿಯಲು..!!

ಬಾಗಿ ಬನ್ನಿ ಬಾಗಳಿಗೆ
ಪ್ರಾಚೀನ ಕೆರೆಯ
ನೈಸರ್ಗಿಕ ಪರಿಸರದ
ಸೌಂದರ್ಯವ ಸವಿಯಲು..!!

ಬಾಗಿ ಬನ್ನಿ ಬಾಗಳಿಗೆ
ರಂಗಭೂಮಿ ಕಲಾವಿದರ
ಕಲೆಯನ್ನು ಆಸ್ವಾದಿಸಲು..!!

ಬಾಗಿ ಬನ್ನಿ ಬಾಗಳಿಗೆ
ಗ್ರಾಮೀಣ
ಸಂಸ್ಕೃತಿಯ
ಅರಿವು;
ಸಂತಸದಿಂದ
ಜೀವನವ
ಸಾಗಿಸಲು?..!!

- ಕಾಡಜ್ಜಿ ಮಂಜುನಾಥ

ಮಕ್ಕಳ ಜ್ಞಾನ ವಿಕಾಸಕ್ಕೆ
ಮನೆಗೊಂದು ಕನ್ನಡ ದಿನಪತ್ರಿಕೆ ಇರಲಿ

ಆಲ್ ದಿ ಬೆಸ್ಟ್ ಪ್ಯಾರಿಸ್ ಓಲಂಪಿಕ್ಸ್

ನನ್ನ ಮಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ನಲ್ಲಿ
ಪಠ್ಯವೊಂದು ಇತ್ತು. ಆ ಪಠ್ಯದ ಒಂದು ವಾಕ್ಯ ಇಂಗ್ಲಿಷ್ ನನ್ನ
ಮನಸ್ಸಿಗೆ ಅತ್ಯಂತ ಹತ್ತಿರವಾಗಿದೆ. ಬಹುಶಃ ಎಲ್ಲರ ಬದುಕಿಗೂ ಈ
ವಾಕ್ಯ ಅನ್ವಯಿಸುತ್ತದೆ. ತುಸು ದೊಡ್ಡದಾಗಿದ್ದ ಆ ವಾಕ್ಯವನ್ನು ಒಂದು
ವಾಕ್ಯದ ಉತ್ತರಕ್ಕಾಗಿ ನಾನು ಸರಳೀಕರಿಸಿ ಚಿಕ್ಕದಾಗಿಸಿದಾಗ ಪ್ರಾರಂಭದಲ್ಲಿ
ಅದನ್ನು ಬರೆಯಲು ಒಪ್ಪದ ನನ್ನ ಮಗ ನಂತರ ನನ್ನ ಮಾವ ಮತ್ತು
ಶಿಕ್ಷಕರು ನಾನು ಬರೆದ ರೀತಿಯೇ ಸರಿಯಾಗಿದೆ ಎಂದು ಹೇಳಿದಾಗ
ಅದನ್ನು ಬರೆಯಲು ಒಪ್ಪಿಕೊಂಡೆ.

ಆ ವಾಕ್ಯ ಹೀಗಿದೆ "ದ ಮೇನ್ ಮೋಟೋ ಆಫ್ ಒಲಂಪಿಕ್ ಗೇಮ್ಸ್ ಇಸ್
ನಾಟ್ ಟು ವಿನ್. ಬಟ್ ಟು ಪಾರ್ಟಿಸಿಪೇಟ್". ಇದರ ಅರ್ಥ ಒಲಂಪಿಕ್
ಆಟಗಳ ಮುಖ್ಯ ಧ್ಯೇಯ ಇರುವುದು ಆಟದಲ್ಲಿ ಪಾಲ್ಗೊಳ್ಳುವುದರಲ್ಲಿಯೇ
ಹೊರತು ಗೆಲ್ಲುವುದರಲ್ಲಿ ಅಲ್ಲ ಎಂದು.

ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಭಾಗವಹಿಸುವ ಒಲಂಪಿಕ್ ಗೇಮ್ಸ್
ನ ಇತಿಹಾಸ ಅತ್ಯಂತ ಪುರಾತನವಾದದ್ದು. ಕ್ರಿಸ್ತಪೂರ್ವ ಏಳನೇ
ಶತಮಾನದಲ್ಲಿ ಗ್ರೀಸ್ ನ ಒಲಿಂಪಿಯದಲ್ಲಿ ಈ ಆಟವನ್ನು
ಆಯೋಜಿಸಲಾಗುತ್ತಿತ್ತು. ಒಲಂಪಿಯಾದ ಬಳಿ ಇರುವ ದೇವಸ್ಥಾನ
ಒಂದರಲ್ಲಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಕ್ರೀಡಾಕೂಟವನ್ನು ಕೂಡ
ಆಯೋಜಿಸಲಾಗುತ್ತಿತ್ತು ಆಗ ಇದು ಕೇವಲ ಒಂದು ದಿನದ
ಕ್ರೀಡಾಕೂಟವಾಗಿತ್ತು. ಸ್ನೇಹ ವರ್ಧನೆಯ ಸಲುವಾಗಿ ಕ್ರೀಡಾಕೂಟವನ್ನು
ಆಯೋಜಿಸಲಾಗುತ್ತಿತ್ತು. ಉಳಿದ ಸಮಯದಲ್ಲಿ ಅಂತರ್ಯುದ್ಧದಲ್ಲಿ
ತೊಡಗಿಕೊಂಡಿರುತ್ತಿದ್ದ ಗ್ರೀಕ್ ರಾಷ್ಟ್ರಗಳು ಕ್ರೀಡಾಕೂಟದ ಸಮಯದಲ್ಲಿ
ಪರಸ್ಪರ ಸ್ನೇಹ, ಸೌಹಾರ್ದ ಭಾವವನ್ನು ಹೊಂದಿರುತ್ತಿದ್ದರು.


ಒಲಂಪಿಯ ಕ್ರೀಡೆಗಳಿಗೆ ಅತ್ಯಂತ ಮಾನ್ಯತೆ ಮತ್ತು ಗೌರವಗಳು
ದೊರೆಯುತ್ತಿದ್ದ ಕಾರಣ ರಾಜ ಮಹಾರಾಜರು ಕೂಡ ಈ ಸ್ಪರ್ಧೆಗಳಲ್ಲಿ
ಭಾಗವಹಿಸಲು ಹಾತೊರೆಯುತ್ತಿದ್ದರು. ರೋಮ್ ಸಾಮ್ರಾಜ್ಯದ ದೊರೆ
ನೀರೋ ಕೂಡ ಈ ಸ್ಪರ್ಧೆಗಳಲ್ಲಿ ಒಬ್ಬನಾಗಿರುತ್ತಿದ್ದನು. ಸ್ಪರ್ಧೆಗಳಲ್ಲಿ
ಗೆದ್ದವರ ಆಕೃತಿಗಳನ್ನು ಸಂಗ್ರಹಿಸಿ ಕಲ್ಲಿನಲ್ಲಿ ಕೆತ್ತಿ ಅಲ್ಲಲ್ಲಿ
ಪ್ರದರ್ಶನಕ್ಕಿಡಲಾಗುತ್ತಿತ್ತು. ಅವರ ಕುರಿತು ಪದಗಳನ್ನು ಕಟ್ಟಿಹಾಡಲಾಗುತ್ತಿತ್ತು,
ನರ್ತನ, ಗಾಯನ, ಸಂಗೀತಗಳು ಮತ್ತು ಸರ್ಕಾರಿ ಸಮಾರಂಭಗಳು
ನಡೆಯುತ್ತಿದ್ದವು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ "ರಾಷ್ಟ್ರವೀರ" ಎಂಬ
ಗೌರವ ಪ್ರಾಪ್ತವಾಗುತ್ತಿತ್ತು. ಆದ್ದರಿಂದ ಈ ಕ್ರೀಡಾಕೂಟಗಳಿಗೆ ಹೆಚ್ಚಿನ
ಮಾನ್ಯತೆ ಇತ್ತು. ಸುಮಾರು 400 ವರ್ಷಗಳವರೆಗೆ ಈ ಕ್ರೀಡಾಕೂಟ
ನಡೆಯಿತು.

ಕಾರಣಾಂತರಗಳಿಂದ ನಿಂತು ಹೋದ ಈ ಕ್ರೀಡಾಕೂಟವನ್ನು ಮತ್ತೆ
18ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭಿಸಲು ಉತ್ತಮ ತೋರಿದ
ವ್ಯಕ್ತಿ ಕವಿ ಮತ್ತು ಪತ್ರಕರ್ತರಾದ ಪನಾಜಿಯೋಟಿಸ್ ಸೌಟ್ಸಾಸ್. ಮುಂದೆ
1896ರಲ್ಲಿ ಗ್ರೀಸ್ ದೇಶದ ಅಥೆನ್ಸ್ ನಲ್ಲಿ ಕ್ರೀಡಾಕೂಟವನ್ನು ಮತ್ತೆ
ಆಯೋಜಿಸಲಾಯಿತು. ಫ್ರಾನ್ಸ್ ದೇಶದ ಪಿಯರಿ ಡಿ ಕೊಬರ್ಟಿ ಎಂಬ ವ್ಯಕ್ತಿ
ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ವಸ್ತು ಪ್ರದರ್ಶನವನ್ನು ಕಂಡು ಬೆರಗಾಗಿ
ಮತ್ತೆ ಒಲಂಪಿಕ್ ಕ್ರೀಡೆಗಳನ್ನು ಆರಂಭಿಸಬೇಕೆಂದು 1892 ರಲ್ಲಿ
ಅಂತರರಾಷ್ಟ್ರೀಯ ಕ್ರೀಡಾ ಸಮ್ಮೇಳನದಲ್ಲಿ ಒತ್ತಾಯಿಸಿದನು. ಆದರೆ ಈತನ
ಒತ್ತಾಯ ಫಲಪ್ರದವಾಗದೆ ಹೋಯಿತು. ನಿರಾಶನಾಗದ ಪಿಯರಿ ಕ್ರೀಡಾ

ಅಧೀಶನವೊಂದನ್ನು ಆಯೋಜಿಸಿ
ಅಲ್ಲಿ ಮತ್ತೊಮ್ಮೆ ಈ ವಿಷಯವನ್ನು
ಪ್ರಸ್ತಾಪಿಸಿದಾಗ ಎಲ್ಲರೂ ಒಲಂಪಿಕ್
ಕ್ರೀಡಾಕೂಟಗಳನ್ನು ನಡೆಸಲು
ಅಂಗೀಕರಿಸಿದರು. ಕೊಬರ್ಟಿ
ಮೊದಲ ಕ್ರೀಡಾಕೂಟವನ್ನು ಪ್ಯಾರಿಸ್
ನಲ್ಲಿ ನಡೆಸಲು ಇಚ್ಛಿಸಿದ ಆದರೆ
ಗ್ರೀಸ್ ನ ಜನರ ಒತ್ತಾಯದಿಂದ
ಒಲಂಪಿಕ್ ಕ್ರೀಡಾಕೂಟಗಳು ಗ್ರೀಸ್ ದೇಶದ
ಅಥೆನ್ಸ್ ನಲ್ಲಿಯೇ
ಪುನರಾರಂಭಗೊಂಡವು. ಅಂದು
ಕೆಲವೇ ದೇಶಗಳು ಪಾಲ್ಗೊಂಡು
ಆರಂಭಿಸಿದ ಈ ಕ್ರೀಡಾಕೂಟ ಇಂದು
ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು
ಪಾಲ್ಗೊಂಡು ಸಂಭ್ರಮಿಸುವಂತಹ
ಬಹುದೊಡ್ಡ ಕ್ರೀಡಾ ಹಬ್ಬವಾಗಿದೆ.
ಒಲಂಪಿಕ್ ನ ಐದು ವೃತ್ತಗಳು
ಪ್ರಪಂಚದ ಐದು ಖಂಡಗಳನ್ನು ಪ್ರತಿನಿಧಿಸುತ್ತಿದ್ದು ಅವುಗಳಲ್ಲಿ ಉತ್ತರ
ಮತ್ತು ದಕ್ಷಿಣ ಅಮೆರಿಕವನ್ನು ಒಂದೇ ಖಂಡವೆಂದು ಗುರುತಿಸಲಾಗುತ್ತದೆ.
ವೃತ್ತಗಳು ಹೊಂದಿರುವ ಬಣ್ಣಗಳನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ



ವೀಣಾ ಹೇಮಂತಗೌಡ ಪಾಟೀಲ್
ಲೇಖಕರು, ಮುಂಡರಿಗಿ, ಗದಗ



ಭಾಗವಹಿಸುವ ವಿಶ್ವದ ಎಲ್ಲ ರಾಷ್ಟ್ರಗಳ ಧ್ವಜಗಳಲ್ಲಿ ಒಂದಲ್ಲ ಒಂದು
ಬಣ್ಣವು ಇರುವುದು.

ಒಲಂಪಿಕ್ ಕ್ರೀಡಾಕೂಟವನ್ನು ಬೇಸಿಗೆಯ ಮತ್ತು ಚಳಿಗಾಲದ
ಕ್ರೀಡಾಕೂಟಗಳೆಂದು ಎರಡು ವಿಭಾಗಗಳಾಗಿ ಆಡಲಾಗುತ್ತದೆ. ಪ್ರತಿ ನಾಲ್ಕು
ವರ್ಷಕ್ಕೊಮ್ಮೆ ವಿಶ್ವದ ವಿವಿಧೆಡೆ ಆಯೋಜಿಸುತ್ತಿದ್ದು ಇದೀಗ ಪ್ಯಾರಿಸ್ ನಲ್ಲಿ
ನಾಳೆಯಿಂದ ಈ ಕ್ರೀಡಾಕೂಟಗಳು ನಡೆಯುತ್ತಿವೆ.ಭಾರತದ ಸುಮಾರು
117 ಕ್ಕೂ ಹೆಚ್ಚು ಆಟಗಾರರು ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮೊದಲು ಕೇವಲ ಒಂದು ದಿನದ ಕ್ರೀಡಾಕೂಟವಾಗಿ ಪ್ರಾರಂಭವಾದ
ಒಲಂಪಿಕ್ ಕ್ರೀಡಾಕೂಟದಲ್ಲಿ ಇಂದು ಹಲವಾರು ಕ್ರೀಡೆಗಳನ್ನು
ಸೇರಿಸಲಾಗಿದೆ. ಗುಂಪು ಕ್ರೀಡೆಗಳಲ್ಲಿ, ಅಥ್ಲೆಟ್ಸ್ ಗಳಲ್ಲಿ ಗೆದ್ದ ವ್ಯಕ್ತಿಗಳಿಗೆ
ರಾಷ್ಟ್ರ ಮಟ್ಟದ ಗೌರವ ಪ್ರಾಪ್ತವಾಗುತ್ತದೆ. ಅಂತಹ ಕ್ರೀಡಾಪಟುಗಳು ಆ
ರಾಷ್ಟ್ರದ ದಂತ ಕಥೆಗಳಾಗಿ ಪರಿಚಿತರಾಗುತ್ತಾರೆ. ಭಾರತವು ಕೂಡ ಕೆಲವೇ
ಕೆಲವು ಪದಕಗಳನ್ನು ಈವರೆಗೆ ಪಡೆದುಕೊಂಡಿದ್ದು ಪದಕ ಪಟ್ಟಿಯಲ್ಲಿ
ಬಹಳ ಹಿಂದೆ ಉಳಿದುಹೋಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು
ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶವು ಪದಕ ಪಟ್ಟಿಯಲ್ಲಿ
ಹಿಂದುಳಿದಿರಲು ನಮ್ಮ ದೇಶದಲ್ಲಿ ಕ್ರೀಡೆಗೆ ತೋರುತ್ತಿರುವ ಅಸಡ್ಡೆ,
ಅನಾದರಗಳೇ ಕಾರಣ. ಕ್ರೀಡೆಗಾಗಿ ತನ್ನ ಬದುಕನ್ನು ಸಮರ್ಪಿಸುವ
ಕ್ರೀಡಾಪಟುಗಳಿಗೆ ಅರ್ಥಿಕ ತೊಂದರೆಗಳು ತಪ್ಪುವುದಿಲ್ಲ.

ಇನ್ನು ಕ್ರೀಡೆಗಾಗಿ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಲು ಕ್ರೀಡಾಪಟುಗಳಿಗೆ
ಒಳ್ಳೆಯ ಆಹಾರ ಗುಣಮಟ್ಟದ ತರಬೇತಿ ಮತ್ತು ತರಬೇತುದಾರರ ಅವಶ್ಯಕತೆ
ಇದ್ದು ನಮ್ಮ ಆಡಳಿತ ಶಾಖೆಯ ವಿಫಲತೆಯಿಂದಾಗಿ, ಅಧಿಕಾರಿ ವರ್ಗದ
ಬೇಜವಾಬ್ದಾರಿತನದಿಂದ, ಕ್ರೀಡಾ ಪ್ರಾಧಿಕಾರದ ವಿಳಂಬ ನೀತಿಗಳಿಂದ
ಭಾರತೀಯ ಕ್ರೀಡಾ ಲೋಕ ಅವ್ಯವಸ್ಥಿತವಾಗಿದ್ದು ಅಂತರರಾಷ್ಟ್ರೀಯ
ಗುಣಮಟ್ಟವನ್ನು ಸರಿದೂಗಿಸುವ ದೈಹಿಕ ಸಿದ್ಧತೆಯನ್ನು ಉಳಿಸಿಕೊಳ್ಳಲು
ಅವಶ್ಯಕವಾದ ಕ್ರೀಡಾ ಚಾಕಚಕ್ಯತೆಯ ತರಬೇತಿಯಾಗಲಿ, ಆಹಾರ ಮತ್ತು

ಕೌಶಲವಾಗಿ ನಮ್ಮಲ್ಲಿ ಕ್ರೀಡಾಪಟುಗಳಿಗೆ ದೊರೆಯುತ್ತಿಲ್ಲ. ಇದು ಪದಕಗಳ
ಗಳಿಕೆಯಲ್ಲಿ ನಮ್ಮನ್ನು ಕೊನೆಯ ಸ್ಥಾನಕ್ಕೆ ದೂಡುತ್ತಿದೆ. ಕೆಲ ಸಿರಿವಂತ
ಕ್ರೀಡಾಪಟುಗಳು ತಮ್ಮ ಸ್ವಂತ ಹಣ ಖರ್ಚು ಮಾಡಿ ತರಬೇತಿ ಪಡೆದು
ಪದಕಗಳನ್ನು ಗಳಿಸಿದ್ದಾರೆ ನಿಜ, ಆದರೆ ಇದರಲ್ಲಿ ಸರ್ಕಾರದ ಸಾಧನ
ತೊನ್ನ.

ವಿಜ್ಞಾನ, ತಂತ್ರಜ್ಞಾನ ಉನ್ನತ ವಿದ್ಯಾಭ್ಯಾಸ, ಗಳಿಕೆ, ಆರ್ಥಿಕ ಅಭಿವೃದ್ಧಿ
ಮತ್ತು ಆರ್ಥಿಕ ಸ್ಥಿರತೆಗಳಿಗಷ್ಟೇ ಮಹತ್ವ ಕೊಟ್ಟರೆ ಒಂದು ಇಡೀ ಜನಾಂಗ
ಕ್ರೀಡೆಯಂತಹ ಮನೋದೈಹಿಕ ಸಾಮರ್ಥ್ಯವನ್ನು ನಿರ್ವಹಿಸುವ,
ಪೋಷಿಸುವ ಅಭಿವೃದ್ಧಿಗೊಳಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಯಾವುದೇ ರಾಜಕೀಯ
ಮಾಡದೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಮುಂದಿನ ವರ್ಷಗಳಲ್ಲಿ
ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಪದಕ
ಪಟ್ಟಿಯಲ್ಲಿ ಮೊದಲ 30 ರಾಷ್ಟ್ರಗಳಲ್ಲಾದರೂ ಬರುತ್ತದೆ ಎಂಬ ಭರವಸೆ
ಮೂಡುತ್ತದೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಮಾತನ್ನು ನೀವು
ಕೇಳಿರಬಹುದು..... ಹಾಗೆ ಪ್ರತಿ ಬಾರಿ ಒಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲು
ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ವಿಳಂಬಗೊಂಡು, ಅವರ
ತರಬೇತಿಯಲ್ಲಿ ವ್ಯತ್ಯಯವಾಗುವುದು ನಂತರ ಕ್ರೀಡಾಕೂಟಗಳು ನಡೆಯುವ
ಸ್ಥಳಕ್ಕೆ ಹೋಗಲು ಬೇಕಾಗುವ ಅವಶ್ಯಕ ದಾಖಲಾತಿಗಳು, ವಿಮಾನ
ಪ್ರಯಾಣದ ಟಿಕೆಟ್ ಮುಂತಾದ ವಿಷಯಗಳಲ್ಲಿ ಸಮಯ ಕಳೆದು
ಹೋಗಿರುವ ಘಟನೆಗಳು ಕೂಡ ಸಾಕಷ್ಟಿವೆ.

2024ರ ಒಲಂಪಿಕ್ ಕ್ರೀಡೆಗಳು ಈ ಬಾರಿ ಪ್ಯಾರಿಸ್ ನಲ್ಲಿ ನಡೆಯುತ್ತಿದ್ದು
ಈ ಕ್ರೀಡೆಗಳಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ,
ತೋರಲಿ, ಭಾರತ ದೇಶದ ಹೆಮ್ಮೆಯ ಧ್ವಜವನ್ನು ಬಾನೆತ್ತರದಲ್ಲಿ ಹಾರಿಸಲಿ
ಎಂದು 140 ಕೋಟಿ ಭಾರತೀಯರ ಹಾರೈಕೆ ಫಲಪ್ರದವಾಗಲಿ.

ನದಿ ತೀರಕ್ಕೆ ತೆರಳಬೇಡಿ : ಡಿಸಿ ದಿವಾಕರ



ಮೊದಲ ಪುಟದಿಂದ
ಪ್ರವಾಸಿಗರ ದಂಡು ನೀರಿನ ವೀಕ್ಷಣೆಗಾಗಿ
ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನದಿಪಾತ್ರ
ಎಲ್ಲಾ ಕಡೆಗಳಲ್ಲಿ ಗೃಹ ರಕ್ಷಕ ದಳದ
ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ
ನಿಯೋಜನೆ ಮಾಡಬೇಕು ಎಂದು ಹಂಪಿಯ
ಮೋಲಿಸ್ ಸರ್ ಜ್ಞಾನಪ್ರಕಾಶ್ ಅವರಿಗೆ
ತಿಳಿಸಿದರು.
ವಿಜಯವಿಠ್ಠಲ ದೇವಸ್ಥಾನ ಹತ್ತಿರ ತೆರಳಿ, ನದಿ
ನೀರಿಗೆ ಅಲ್ಲಿನ ಪುರಂದರ ಮಂಟಪ

ಆಕರ್ಷಕವಾಗಿರುತ್ತದೆ. ಈ ಸಮಯದಲ್ಲಿ
ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ
ಅಧಿಕಾರಿಗಳು ಮುಂಜಾಗತ ಕ್ರಮಗಳನ್ನು
ಮಾಡಿಕೊಳ್ಳಬೇಕು. ಹೆಚ್ಚಾಗಿ ಪ್ರವಾಸಿಗರು
ಯಾವ ಕಡೆಗಳಲ್ಲಿ ಭೇಟಿ ನೀಡುತ್ತಾರೆ?
ಯಾವಕಡೆಗಳಲ್ಲಿ ಹೆಚ್ಚಾಗಿ ಅಪಾಯಕ್ಕೆ
ಸಿಲುಕುತ್ತಾರೆ? ಯಾವ ಯಾವ ಕಡೆಗಳಲ್ಲಿ
ಸೂಚನಾ ಫಲಕಗಳನ್ನು ಅಳವಡಿಸಬೇಕಾಗಿ
ಬಹುದು? ಹೆಚ್ಚಿನ ಸಂಖ್ಯೆಯಲ್ಲಿ ಯಾವ
ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ
ಮಾಡಬೇಕಾಗುತ್ತದೆ? ಎಂಬುದರ ಬಗ್ಗೆ
ಅಧಿಕಾರಿಗಳು ಗಮನ ಹರಿಸಬೇಕು. ಕಾಲಕಾಲಕ್ಕೆ
ವಾಸ್ತವ ಸ್ಥಿತಿಗತಿಯ ಬಗ್ಗೆ ವರದಿ ನೀಡಬೇಕು.
ಪ್ರವಾಸಿಗರನ್ನು ನದಿಪಾತ್ರಕ್ಕೆ ಬಿಡದಂತೆ ಎಚ್ಚರ
ವಹಿಸಬೇಕು ಎಂದು ಇದೇ ವೇಳೆ ಜಿಲ್ಲಾಧಿಕಾರಿಗಳು
ಹಂಪಿಯ ಗ್ರಾಮ ಪಂಚಾಯತಿ, ಮೋಲಿಸ್
ಇಲಾಖೆ, ಪ್ರವಾಸೋದ್ಯಮ ಇಲಾಖೆಯ
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹೊಸಪೇಟೆಯ ಸಹಾಯಕ
ಅಯುಕ್ತರಾದ ವಿವೇಕಾನಂದ, ಜಿಲ್ಲಾ
ಪಂಚಾಯತನ ಉಪ ಕಾರ್ಯದರ್ಶಿ ಭೀಮಪ್ಪ
ಲಾಳಿ, ಪ್ರವಾಸೋದ್ಯಮ ಇಲಾಖೆಯ ಉಪ
ನಿರ್ದೇಶಕರಾದ ಪ್ರಭುಲಿಂಗ ಎಸ್.ತಳಕೆರೆ,
ಹೊಸಪೇಟೆಯ ತಹಸೀಲ್ದಾರರಾದ ವಿಶ್ವಜಿತ್
ಮೆಹತಾ, ಹಂಪಿ ಮೋಲಿಸ್ ಠಾಣೆಯ ಸಬ್
ಇನ್ಸ್‌ಪೆಕ್ಟರ್ ಶಿವಕುಮಾರ ನಾಯ್ಕ, ಹಂಪಿ
ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಜೇನಿ
ಪುಟ್ಟಣ್ಣ ಗೌಡ, ಪಿಡಿಐ ಗಂಗಾಧರ ಮತ್ತು
ಇನ್ನಿತರ ಅಧಿಕಾರಿಗಳು ಇದ್ದರು.

ಕಂಪ್ಲಿ-ಗಂಗಾವತಿ ಸಂಪರ್ಕ ಸಂಚಾರ ನಿರ್ಬಂಧ: ಮಿಶ್ರಾ

ಮೊದಲ ಪುಟದಿಂದ
ನೀರು ಬಿಡುಗಡೆ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಕಂಪ್ಲಿ ಮತ್ತು
ಗಂಗಾವತಿ ಸಂಪರ್ಕ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯವಾಗಿ
ಬುಕ್ಕನಗರ ಸೇತುವೆ ಮೂಲಕ ಸಂಚರಿಸಬಹುದು ಎಂದರು.
ನೂತನ ಸೇತುವೆ ನಿರ್ಮಾಣದ ಕುರಿತು ಸ್ಥಳೀಯ ಶಾಸಕರ ಜೊತೆ
ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕಂಪ್ಲಿಯಲ್ಲಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಉಟ,
ವಸತಿ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮ ವಾರು
ನೋಡಲ್ ಅಧಿಕಾರಿಗಳನ್ನು ನೇಮಿಸಿ, ಮುಂಜಾಗತಾ ಕ್ರಮ ಕೈಗೊಳ್ಳಲು
ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನದಿಪಾತ್ರದ ಬಳಿ ಪೊಲೀಸರನ್ನು
ನಿಯೋಜಿಸಿದೆ. ಯಾರೂ ನದಿಪಾತ್ರಕ್ಕೆ ತೆರಳಬಾರದು. ತುರ್ತು
ಸಂದರ್ಭಕ್ಕೆ ತಾಲ್ಲೂಕು ಆಡಳಿತ ಅಥವಾ ಪೊಲೀಸ್ ಠಾಣೆಗೆ
ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ: ನದಿ ಪಾತ್ರ, ದಂಡೆ ಮತ್ತು ನದಿಯ
ಅಸುಪಾಸಿನಲ್ಲಿ ವಾಸಿಸುವ ಗ್ರಾಮಗಳ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ
ತೆರಳುವಂತೆ ಹಾಗೂ ಜಾನುವಾರುಗಳನ್ನು ಜತೆನು ಮಾಡಿಕೊಳ್ಳುವಂತೆ
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಬಳಿಕ ಕಂಪ್ಲಿ ಪಟ್ಟಣದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ
ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಾ.ವಿ.ಜಿ.ಶೋಭಾರಾಣಿ, ಡಿವೈಎಸ್ಸಿ ಗೋಖಲೆ, ತಹಶೀಲ್ದಾರ ಶಿವರಾಜ್,
ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ದುರುಗಲ್ಲ ಸೇರಿದಂತೆ ಇತರರು ಇದ್ದರು.

ಮೈಮೇಲೆ ಹರಿದ ಬಟ್ಟೆ ಇದ್ದರೂ ಚಿಂತೆಯಿಲ್ಲ. ಕೈಯಲ್ಲೊಂದು ಕನ್ನಡ ಪತ್ರಿಕೆ ಇರಲಿ. ಡಿ.ವಿ.ಜಿ.

ನಿತ್ಯ ಪಂಚಾಂಗ

Table with 2 columns: Time/Event and Duration. Includes dates 27-07-2024 and 26-07-2024.

ತುಂಗಭದ್ರಾ ನೀರಿನ ಮಟ್ಟ

Table showing water levels for Tungabhadra. Columns include date (26-07-2024), gauge name, and water level.

ಜನಸಂಖ್ಯಾ ಸ್ಪೋಟ ನಿಯಂತ್ರಣದ ಜಾಗೃತಿ ಹೆಚ್ಚಳ ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಶಾ ಹೇಳಿಕೆ | ವಿಶ್ವ ಜನಸಂಖ್ಯಾ ದಿನಾಚರಣೆ



ಹಂಪಿ ಟೈಮ್ಸ್ ಹೊಸಪೇಟೆ

ಜನಸಂಖ್ಯೆಯನ್ನು ನಿಯಂತ್ರಣ ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ನಿಯಂತ್ರಿಸಲು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೊಂಗ್ಲಾಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಅವರು ಹೇಳಿದರು.

ಅಧ್ಯಕ್ಷರಾದ ಎಚ್.ಎನ್.ಮಹಮದ್ ಇಮಾಮ್ ನಿಯಾಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣಿರಲಿ-ಗಂಡಿರಲಿ ಒಂದು ಕುಟುಂಬಕ್ಕೆ ಎರಡೇ ಮಕ್ಕಳಿರಲಿ ಎನ್ನುವಂತಹ ಆರೋಗ್ಯಕರ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು. ಉತ್ತಮವಾದ ಕುಟುಂಬ ಯೋಜನೆಯಿಂದ ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸಬಹುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯ್ಕ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿ ಕುಂಟತಗಲುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ವರ್ಷದ ಫೋಟೋವಾಕ್ಯವು "ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಸಿ ಪ್ರತಿ ದಂಪತಿಗಳ ಹೆಮ್ಮೆ" ಎಂಬುದಾಗಿದೆ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 03 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ನೂತನ ವಿಧಾನಗಳಾದ ಅಂತರ ಚುಚ್ಚುಮದ್ದು, ಛಾಯಾ ನುಂಗುವ ಮಾತ್ರ, ಮಾಲಾ-ಎನ್ ಮಾತ್ರ ಹಾಗೂ ಪಿ.ಪಿ.ಐ.ಯು.ಸಿ.ಡಿ (ವಂಕಿದಾರಣೆ) ಇವುಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಅರ್ಹ ದಂಪತಿಯು ಅವುಗಳನ್ನು ಅಳವಡಿಸಿಕೊಂಡು ತಮ್ಮ ಕುಟುಂಬವನ್ನು ಸುಖಿ ಕುಟುಂಬವನ್ನಾಗಿ

ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಎರಡು ಹಂತಗಳಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಅಭಿಯಾನದಲ್ಲಿ ಭಾಗಿಯಾಗಬೇಕು. ಸರಿಯಾದ ಸಮಯದಲ್ಲಿ ಗರ್ಭಧಾರಣೆ ಹಾಗೂ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಗೊಳಿಸುವುದು, ಜನಸಂಖ್ಯೆ ನಿಯಂತ್ರಣದ ಜೊತೆಗೆ ಲಿಂಗಾನುಪಾತ ವ್ಯತ್ಯಾಸವಾಗದಂತೆ ಜಾಗೃತಿ ವಹಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಕುಟುಂಬ ಕಲ್ಯಾಣ ಯೋಜನೆಯಡಿ ಸಾಧನೆ ಮಾಡಿದ ಸಾಧಕರಾದ, ಜಿ.ಹೆಚ್.ಕೂಡ್ಲಿಯ ಡಾ.ನಾಗರಾಜ, ಸಿಹೆಚ್.ಸಿ ಹಡಗಲಿ ತಾಲೂಕಿನ ಡಾ.ರಾಜೇಶ್ ನಾಯ್ಕ, ಜಿ.ಹೆಚ್.ಹಡಗಲಿಯ ಡಾ.ಶಿವಕುಮಾರ್, ಹೆಚ್.ಬಿ.ಹಳ್ಳಿಯ ಡಾ.ಶಿವ ರಾಜ, ಹೊಸಪೇಟೆಯ ಡಾ.ಗುರುಪ್ರಸಾದ್, ಜಿ.ಹೆಚ್.ಕೂಡ್ಲಿಯ ಗಂಗಮ್ಮ, ಎಮ್.ಸಿ.ಹೆಚ್ ಹೊಸಪೇಟೆಯ ಉಮಾ ಮಹೇಶ್ವರಿ ಅವರಿಗೆ ಶಾಲುಹೊದಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ಷಣ್ಮುಖಿ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕರಾದ ಹನುಮಂತಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವಿನಯ್, ಜಿಲ್ಲಾ ಕ್ಷಯರೋಗ ನಿರ್ಮೂಲಣಾಧಿಕಾರಿ ಡಾ. ಜಗದೀಶ್ ಪಾಟೀ, ವೈದ್ಯಾಧಿಕಾರಿ ಡಾ.ಭರಮನ ಗೌಡ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಅಭೀಷ್ ಖಾನ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಆರಾ ಕಾರ್ಯಕರ್ತೆಯರು, ಮತ್ತು ಮೆಲ್ಲೆಗೆ ಕಾಲೇಜಿನ ಪ್ರಾಧ್ಯಾಪಕರು, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಬೆಚ್ಚಿನ ಹಾದಿ ಕುತಂತ್ರಿಗಳಿಂದ ದೂರವಿದ್ದರೆ ಲೇಸು

- ಜಯಶ್ರೀ.ಎಂ.ಕರ್ಜಗಿ. ಹುಬ್ಬಳ್ಳಿ

ಸೀತಾಪುರದಲ್ಲಿ ತಿಮ್ಮ ಎಂಬ ವ್ಯಕ್ತಿ ಇದ್ದ. ಅವನು ಊರಿನ ಎಲ್ಲರಿಗೂ ಬೇಕಾಗಿದ್ದ. ಅದಕ್ಕೆ ಕಾರಣವೂ ಇತ್ತು. ಎಲ್ಲರಿಗೂ ಅವನು ಕೆಲಸದ ಆಳನೆತ್ತಿದ್ದ. ಆದರೆ ಯಾರೂ ಅವನಿಗೆ ಕೂಲಿ ಕೊಡುತ್ತಿರಲಿಲ್ಲ. ಯಾರೂ ಏನೇ ಕೆಲಸ ಹೇಳಿದರೂ ಇಲ್ಲ ಎನ್ನದೇ ಮಾಡುತ್ತಿದ್ದ. ಅವರಾಗಿ ಕೊಟ್ಟರೆ ಕೊಟ್ಟಷ್ಟು ಅನ್ನ, ನೀರು, ಚಹಾ ಸ್ವೀಕರಿಸುತ್ತಿದ್ದ. ಇಲ್ಲದಿದ್ದರೆ ಇಲ್ಲ. ಅವನಾಗಿ ಯಾರಿಗೂ ಏನನ್ನೂ ಕೇಳಿದವನಲ್ಲ. ಹಾಗಾಗಿ ಎಲ್ಲರೂ ಕೆಲಸಕ್ಕಾಗಿ ಅವನನ್ನು ಬಳಸಿಕೊಳ್ಳುತ್ತಿದ್ದರು. ಹೀಗೆ ಒಂದು ಅವನ ದೇಹದಲ್ಲಿ ಅನಾರೋಗ್ಯ ದೂರವಿರಿಸಿದರು. ಕೊನೆಗೂ ಅವನು ಜನಗಳ ಕುತಂತ್ರವನ್ನು ಅರಿತುಕೊಂಡು ಅವರಿಂದ ದೂರ ಉಳಿದ.

ಅವಶ್ಯಕತೆ ಇರುವ ಸಂದರ್ಭದಲ್ಲಿ ಕಣ್ಣೆಬ್ಬಿಯಂತೆ ಅಪ್ಪಿ ಹತ್ತಿರವಾಗಿ, ಬೇಡವಾದಾಗ ರೈಲು ಕಂಬಿಯಂತೆ ಅಂತರ ಕಾಯ್ದುಕೊಳ್ಳುವುದು ಮನುಷ್ಯರಿಗಷ್ಟೇ ಗೊತ್ತಿರುವ ಕುತಂತ್ರ. ಈ ಗುಣ ಸ್ವಾರ್ಥಿಗಳಿಗೆ ಮಾತ್ರ ಇರುತ್ತದೆ. ಇದು ಅನುಭವದ ಮಾತು. ಎಲ್ಲರ ಜೀವನದಲ್ಲಿ ಹೀಗೆಲ್ಲ ಆಗುವುದು ಸಹಜ. ಬೇಕಾದಾಗ ಬಳಸಿಕೊಂಡು, ಬೇಡವಾದಾಗ ಅಂತರ ಕಾಯ್ದುಕೊಳ್ಳುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕಾಲ ಎಂಬುದು ಯಾರ ಸ್ವತ್ತೂ ಅಲ್ಲ. ಕಾಲದ ಚಕ್ರದಲ್ಲಿ ಮೇಲಿರುವವರು ಕೆಳಗೆ ಬರಲೇಬೇಕು, ಅಂತೆಯೇ ಕೆಳಗಿರುವವರು ಮೇಲೇರಲೇಬೇಕು.

ನೊಂದವರಿಗೆ ಒಂದಲ್ಲ ಒಂದು ದಿನ ಶುಭ ಕಾಲ ಬಂದೇ ಬರುತ್ತದೆ. ಹಾಗೆಯೇ ನೋಯಿಸಿದವರಿಗೂ ಕೂಡಾ ಅವರು ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲ ಸಿಕ್ಕಿ ಸಿಗುತ್ತದೆ. ನೋಯಿಸಿದವರಿಗೆ ಪೆಟ್ಟು ಬೀಳುವ ಸಮಯ ಬಂದೇ ಬರುತ್ತದೆ. ನೋವುಂಡವರಿಗೆ ದೇವರ ಅನುಗ್ರಹ ಇದ್ದೇ ಇರುತ್ತದೆ.

ಮರೆಯಬೇಕಾದುದನ್ನು ಮರೆಯದೇ ಇರುವುದು, ನೆನಪಿಟ್ಟುಕೊಳ್ಳಬೇಕಾದುದನ್ನು ಮರೆಯುವುದು ಇವೆರಡು ನಮ್ಮ ಜೀವನದ ನಮ್ಮದಿ ಹಾಳು ಮಾಡುತ್ತವೆ. ಇದಲ್ಲದಿರಲಿಲ್ಲದ ಹೊರಬಂದು ಜೀವನ ನಡೆಸಿದರೆ ಉತ್ತಮ ಜೀವನ ನಮ್ಮದಾಗುತ್ತದೆ. ತಪ್ಪು ನಮ್ಮದಿದ್ದರೆ ಸಣ್ಣವರು, ದೊಡ್ಡವರು ಎಂದು ನೋಡದೇ ಕ್ಷಮೆ ಕೇಳುವುದು ನಿಜವಾದ ಮನುಷ್ಯ ಧರ್ಮ. ತಪ್ಪುನಡೆದರೆ ಯಾರಿಗೂ ತಲೆಬಾಗಬಾರದು. ನಿಮ್ಮಲ್ಲಿರುವ ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡಬಾರದು. ಸಂದರ್ಭಕ್ಕೆ ತಕ್ಕಂತೆ ನಮ್ಮನ್ನು ಉಪಯೋಗಿಸಿಕೊಳ್ಳುವವರಿಂದ ಎಷ್ಟು ದೂರ ಇರುತ್ತೇವೆಯೋ ಅಷ್ಟೇ ಒಳ್ಳೆಯದು.

ಗೌರಿಪುರ ಗ್ರಾಮಕ್ಕೆ ಬಸ್ ಬಿಡಿ

ಬಸ್ ಬಿಡದಿದ್ದರೆ ಬಾಲಕಿಯರ ಶಿಕ್ಷಣ ಮೊಟಕಾಗಲಿದೆ | 1 ಕಿ.ಮೀ ಬಸ್ ಸಂಚಾರ ವಿಸ್ತರಿಸಲು ಆಗ್ರಹ



ಹಂಪಿ ಟೈಮ್ಸ್ ಕೊಟ್ಟೂರು

ತಾಲೂಕು ಸಮೀಪದ ಗೌರಿಪುರ ಗ್ರಾಮಕ್ಕೆ ಸರ್ಕಾರಿ ಬಸ್ ಬಿಡುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆ ಕೊಟ್ಟೂರಿನ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ವ್ಯವಸ್ಥಾಪಕರು ದುರುಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಐಸಾ ರಾಜ್ಯ ಸಂಚಾಲಕ ಸಮಿತಿ ಸದಸ್ಯ ಗುಳದಟ್ಟಿ ಸಂತೋಷ್ ಮಾತನಾಡಿ, ಪರಪನಹಳ್ಳಿ ತಾಲೂಕು ಕೊಟ್ಟೂರು

ಸಮೀಪ ಗೌರಿಪುರ ಗ್ರಾಮದಲ್ಲಿ 25 ರಿಂದ 30 ಪದವಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿದ್ದು ನಿತ್ಯ ಪದವಿ ವ್ಯಾಸಂಗಕ್ಕಾಗಿ ಸಮೀಪದ ಕೊಟ್ಟೂರಿಗೆ ಆಗಮಿಸುವರು. ಮಧ್ಯಾಹ್ನ ಪದವಿ ತರಗತಿಗಳು ಮುಕ್ತಾಯವಾದ ನಂತರ ಮರಳಿ ಊರಿಗೆ ಹೋಗಲು ಪರದಾಡುವಂತಾಗಿದೆ, ಕಾರಣ ಗೌರಿಪುರ ಗ್ರಾಮಕ್ಕೆ ಮಧ್ಯಾಹ್ನ ಬಸ್ ಇಲ್ಲದೆ ಒಂದು ಕಿಲೋಮೀಟರ್ ದೂರದ ಹಗರಿ

ಗಜಾಪುರದಿಂದ ನಿತ್ಯ ನಡವೇ ಹೋಗಬೇಕು. ಇದು ಹುಡುಗಿಯರಿಗೆ ಕಷ್ಟವಾಗಿದೆ ಈ ಕಾರಣ ಮನೆಯಲ್ಲಿ ಪೋಷಕರು ಹುಡುಗಿಯರ ಶಿಕ್ಷಣವನ್ನು ಮೊಟಕುಗೊಳಿಸಲು ಮುಂದಾಗಿ ದ್ದಾರೆ. ಈ ಹಿನ್ನೆಲೆ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರ ಕೊಟ್ಟೂರಿಂದ ಹಗರಿಗಜಾಪುರಕ್ಕೆ ನಿತ್ಯ ಮಧ್ಯಾಹ್ನ 1 ಗಂಟೆಗೆ ಬರುವ ಸರ್ಕಾರಿ ಬಸ್‌ನ್ನು ಕೇವಲ ಒಂದು ಕಿ.ಮೀ ದೂರದಲ್ಲಿರುವ ಗೌರಿಪುರ ಗ್ರಾಮಕ್ಕೂ ಮುಂದುವರಿಸಿ, ಗ್ರಾಮೀಣ ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡಬೇಕೆಂದು ಕೋರಿದರು. ವಿದ್ಯಾರ್ಥಿಗಳು, ವಿಜಯನಗರ ಜಿಲ್ಲಾ ಸಂಚಾಲಕ ಸಮಿತಿ ಸದಸ್ಯರಾದ ಗುರುಬಸವರಾಜ್, ಪ್ರಜ್ವಲ್ ನಾಗರಾಜ್, ರಾಕೇಶ್ ಮತ್ತು ಮುಖಂಡರುಗಳಾದ ಬಳಗನೂರು. ಬಾಲಗಂಗಾಧರ್ ಕೆ ಅಯ್ಯನಹಳ್ಳಿ ಹೆಚ್. ಪರಸಪ್ಪ ಇದ್ದರು.

ಕೊಪಣ ಮೀಡಿಯಾ ಫೆಸ್ಟ್-2024 ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಅಭಿನಂದನೆ



ಹಂಪಿ ಟೈಮ್ಸ್ ಹೊಸಪೇಟೆ

ಬಹುತ್ವ ಮೀಡಿಯಾ ಹೌಸ್, ಬಹುತ್ವ ಬಳಗ ಕೊಪ್ಪಳ ವತಿಯಿಂದ ಮೊದಲ ಬಾರಿಗೆ ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಕೊಪಣ ಮೀಡಿಯಾ ಫೆಸ್ಟ್-2024 ದಿನಾಂಕ: 24.07.2024 ಮತ್ತು 25.07.2024 ಎರಡು ದಿನಗಳ ಮಾಧ್ಯಮ ಹಬ್ಬವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಸುದ್ದಿ ವರದಿಗಾರಿಕೆ ಸ್ಪರ್ಧೆಯಲ್ಲಿ ಹೊನ್ನಪ್ಪ ನಾಯಕರ ಮೊದಲ ಬಹುಮಾನ, ಛಾಯಾಚಿತ್ರ

ಸ್ಪರ್ಧೆಯಲ್ಲಿ ಸುರೇಶ್ ಹಡಪದ ದ್ವಿತೀಯ ಬಹುಮಾನ, ಎಮ್.ಎಚ್. ಸೂರ್ಯಕಿರಣ್ ತೃತೀಯ ಬಹುಮಾನ ಹಾಗೂ ಕ್ವಿಜ್ ಸ್ಪರ್ಧೆಯಲ್ಲಿ ಹೊನ್ನಪ್ಪ ನಾಯಕರ, ಸೂರ್ಯಕಿರಣ್, ಪಂಪಾಪತಿ ಜೊತೆಯಾಗಿ ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಹಾಗೂ ಕುಲಸಚಿವರಾದ ಡಾ. ವಿಜಯ್ ಪೂರ್ಣಚ್ಚ ತಂಬಂಡ, ವಿಜಯನಗರ ಜಿಲ್ಲೆಯ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಮುತ್ತಾಳ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವೈ. ಸೋಮಶೇಖರ್, ಅಧ್ಯಾಪಕರಾದ ಡಾ.ಲೋಕೇಶ್ ಎಸ್.ಕೆ., ಪದ್ಮಾವತಿ, ಕೆ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

SSLC ಕೆ ಬಾರಿ ಫಲಿತಾಂಶ ನಮ್ಮದೆ ಹೈ ಸ್ಕೋರ್‌ಗೆ ಅಭ್ಯಾಸ ಮಾಡಿ

Hampi Times Margadarshi ಮನಸ್ಸು ಮಾಡು - ಕರ್ತವ್ಯ ನಿಷ್ಠನಾಗು - ಕಾದು ನೋಡು

Date: 27-07-2024

- 10 ನೇ ತರಗತಿ ಗಿಲ್ಲು (ರೆಖಾವಿತ್ರ) ಒಂದಿ
I. ಅನುರೂಪತಾ :
1) ಗಿಲ್ಲು ಕಿ ಪ್ರಿಯ ಲತಾ : ಸೊನಜುಹಿ :: ಗಿಲ್ಲು ಕಿ ಪ್ರಿಯ ಖಾಘ : ----(2022) (ಕಾಜು)
2) ಕೌಆ : ಕೌವ - ಕೌವ :: ಗಿಲ್ಲು : --- (2019) (ಚಿಕ -ಚಿಕ)
3) ಗಿಲ್ಲು ಕಿ ಪುಠ : ಒಬ್ಬದೇ :: ಗಿಲ್ಲು ಕಿ ಆಁಖೆ : ---- (2019) (ಚಂಚಲ ಚಮಕಿಲಿ)
4)ಗುಲಾಬ :ಪೌಠಾ :ಸೊನಜುಹಿ:: --- (ಲತಾ)
5) ಕೌಯಲ : ಮಥುರ ಸ್ವರ :: ಕೌಆ : ----- (ಕರ್ಕಶ ಸ್ವರ)
6) ಹಂಸ : ಸಫೇವ :: ಕೌಆ : ----- (ಕಾಲಾ)
II . ಏಕ ವಾಕ್ಯ ಮೆಂತರ ಲಿಖಿರ |
7) ಗಿಲಹರಿ ಗರ್ಮಿ ಕೆ ದಿನೊ ಮೆ ಕಹಾೆ ಲೆತ ಜಾತಾ ಥಾ ? (2022)
ಗಿಲಹರಿ ಗರ್ಮಿ ಕೆ ದಿನೊ ಮೆ ಸುರಾಹಿ ಪರ ಲೆತ ಜಾತಾ ಥಾ |
8) ಲೆಖಿಕಾ ನೆ ಗಿಲ್ಲು ಕೆ ಘಾವೊ ಪರ ಕ್ಯಾ ಲಗಾಯಾ ? ಲೆಖಿಕಾ ನೆ ಗಿಲ್ಲು ಕೆ ಘಾವೊ ಪರ ಪೆನ್ಸಿಲಿನ ಕಾ ಮರಹಮ ಲಗಾಯಾ |
9) ಗಿಲ್ಲು ಕಾ ಪ್ರಿಯ ಖಾಘ ಕ್ಯಾ ಥಾ ? ಗಿಲ್ಲು ಕಾ ಪ್ರಿಯ ಖಾಘ ಕಾಜು ಥಾ |
II. ತಿನ್-ಚಾರ ವಾಕ್ಯೊ ಮೆಂತರ ಲಿಖಿರ |
10) ಲೆಖಿಕಾ ನೆ ಗಿಲ್ಲು ಕಾ ಪ್ರಾಣ ಕೆಸೆ ಬಚಾಯೆ ? (2019)
ಲೆಖಿಕಾ ನೆ ಗಿಲ್ಲು ಕೊ ಹೊಲೆ ಸೆ ಉತಾರ ಅಪನೆ ಕಮರೆ ಮೆ ಲಾಯಿ, ಫಿರ ರುಠೆ ಸೆ ರತ ಪುಠಕರ

घावों पर पेन्सिलिन का मरहम लगाया । कई घंटे के उपचार के उपरांत उसके मुँह में एक बूँद पानी टपकाया जा सका । इस तरह लेखिका ने गिಲ್ಲू के प्राण बचाये ।
11) गिಲ್ಲू ने लेखिका की गैरहाजरी में दिन कैसे बिताये ? (2018) (2022)
* गिಲ್ಲू अपना प्रिय खाद्य काजू बहुत कम खाता था |
* लेखिका के कमरे का दरवाजा खुलते ही वह अपने झूले से उतरकर दौड़ता और फिर किसी दूसरों को देखकर तेजी से वापस अपने घोंसले में जा बैठता |
* उस दिन वह बहुत उदास था |
12) गिಲ್ಲू के अंतिम दिनों का वर्णन कीजिए | (2020) (2022)
* गिलहरियों के जीवन की अवधि दो वर्ष से अधिक नहीं होती, अतः गिಲ್ಲू की जीवन- यात्रा का अंत आ ही गया |
* दिन भर उसने न कुछ खाया, न वह बाहर गया |
* पूंजे इतने ठंडे हो रहे थे कि लेखिका ने जागकर हीटर जलाया और उसे उष्णता देने की प्रयत्न किया |
* परंतु प्रभात की प्रथम किरण के साथ ही वह चिर निद्र में सो गया |
* सोनजुही की लता के नीचे गिಲ್ಲू की समाधि बनायी गयी |
मुಂದುवರಿಯುವುದು ----

ಮಾರ್ಗದರ್ಶಿ ಶಿಕ್ಷಕರು : ಹೆಚ್.ತುಕಾರಾಮ್ ನಾಯ್ಕ, ಶಿಕ್ಷಕರು ಸರಕಾರಿ ಪ್ರೌಢಶಾಲೆ ಮಗಿಮಾವಿನಹಳ್ಳಿ, ಹ.ಬೊ.ಹಳ್ಳಿ (ತಾ) ವಿಜಯನಗರ (ಜಿಲ್ಲೆ)

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ